

(ಜನ)ಲೋಕಪಾಲ ಮತ್ತು
ಭಾರತೀಯ ಪ್ರಭುತ್ವದಲ್ಲಿನ ಭೃಷ್ಟಾಚಾರ

ಡಾ. ಎ. ಷಣ್ಣುಳಿ

ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾನಿಲಯ

ಜ್ಞಾನಸಹಾಯಿ, ಶಂಕರಪಟ್ಟಣೆ

(ಜನ)ಲೋಕಪಾಲ ಮತ್ತು ಭಾರತೀಯ ಪ್ರಭುತ್ವದಲ್ಲಿನ ಭೃಷ್ಣಾಚಾರ

ಡಾ. ಎ. ಹಣ್ಣುಬಿ^{*}

ಭೃಷ್ಣಾಚಾರ! ಇಂದಿನ ಸಂದರ್ಭದಲ್ಲಿ ಎಲ್ಲೆಲ್ಲಾ ಹೆಚ್ಚಿಗೆ ಚರ್ಚೆಗೆ ಈಡಾಗುತ್ತಿರುವ ವಿದ್ಯಮಾನ. ಈ ಬಗ್ಗೆ ಇಂದು ಮಾತನಾಡದವರೇ ಇಲ್ಲ. ಇದರ ದುಡ್ಡರಿಣಾಮದ ಕುರಿತು ಇದರ ಸರ್ವವ್ಯಾಪಕ ಮತ್ತು ಸರ್ವನಾಶಕ ಸ್ವರೂಪದ ಕುರಿತು ಎಲ್ಲೆಲ್ಲಾ ಆತಂಕ ದುಗಡಪೂರಿತ ಆಕ್ರೋಶಗಳು ಮುಗಿಲು ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಅಣ್ಣಾ ಹಜಾರೆಯೆಂಬ ಇಳಿವಯಸ್ಸಿನ ಅಜ್ಞ ಅಬ್ಬಿರಿಸಿ ಭೃಷ್ಣಾಚಾರವನ್ನು ಬೇರುಸಹಿತ ಕಿತ್ತೊಗೆಯಬೇಕು, ಅದಕ್ಕೆ ‘ಜನಲೋಕಪಾಲ’ವೇ ರಾಮಭಾಣವೆಂದು ಸಾರಿ ಚಳುವಳಿ ನಿರಶನಗಳಿಗೆ ಮುಂದಾದರು. ಆಗ ಇಂತಹ ಒಂದು ಮುಂದಾಳುವಿಗಾಗಿಯೇ ಕಾಯುತ್ತಿದ್ದರೇನೋ ಎಂಬಂತೆ ದೇಶದ ಉದ್ದಗಲಕ್ಕೂ ಅದರಲ್ಲಿ ಮುಖ್ಯವಾಗಿ ಮೆಟ್ಟೋ ಸಿಟಿಗಳ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ಅವರ ಹಿಂದೆ ಹೊರಟುಬಿಟ್ಟರು. ಮುದ್ರಣ ಮತ್ತು ವಿದುನಾನ್ಯಾಸ ಮಾಡುವುದರಿಂದ ಸಹ ಅದಕ್ಕೆ ದೊಡ್ಡಮಟ್ಟದಲ್ಲಿ ಸಾತನೀಡಿದವು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನವು ಲೋಕಪಾಲ ಚಳುವಳಿಯ ಹಿನ್ನೆಲೆ, ಅದರ ಬೇಡಿಕೆಗಳು ಮತ್ತು ಸರ್ಕಾರದ ನಿಲುವಿನ ನಡುವಿನ ವ್ಯಾತ್ಯಾಸ, ಜನಲೋಕಪಾಲದ ಕುರಿತು ಇರುವ ಟೀಕೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಭೃಷ್ಣಾಚಾರದ ಸಮಸ್ಯೆಯನ್ನು ನಿವಾರಿಸುವಲ್ಲಿ ಈ ರೀತಿಯ ಸಂಸ್ಥೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಲ್ಲವು ಎನ್ನುವುದನ್ನು ವಿಶೇಷಿಸುತ್ತದೆ.

I

ಇಂಗ್ಲೆಂಡಿನ (ಮೂಲತಃ ಸ್ವೀಡನೊನಲ್ಲಿ ಜನ್ಮತಳೆದುದು) ಒಂಬಡ್‌ಮನ್‌ನ ಸ್ವರೂಪದಲ್ಲಿಯೇ ಭಾರತದಲ್ಲಿ ರಾಷ್ಟ್ರಕೂಂಡು ಲೋಕಪಾಲ ಸಂಸ್ಥೆ ಇರಬೇಕೆಂದು 1963ರ ಸಂದರ್ಭದಲ್ಲಿಯೇ ಚರ್ಚೆಗೆ ಬರುತ್ತದೆ. ಕೆಂಗಲ್ ಹನುಮಂತರಾಯರ ನೇತೃತ್ವದ 1966ರಲ್ಲಿನ ಆಡಳಿತ ಸುಧಾರಣೆ ಆಯೋಗವೂ ಸಹ ಆಡಳಿತದಲ್ಲಿನ ಭೃಷ್ಣಾಚಾರ ನಿರೂಪಣೆಗೆ ರಾಷ್ಟ್ರಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳ ರಚನೆಯಾಗಬೇಕೆಂದು ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಾಂತಿಭೂಷಣರ ನೇತೃತ್ವದಲ್ಲಿ ಮೊದಲ ಲೋಕಪಾಲ ಮನೂದೆಯನ್ನು ಸಿದ್ಧಪಡಿಸಿ 1968ರಲ್ಲಿ

* ಸಹ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಮತ್ತು ಉಪ ನಿರ್ದೇಶಕರು, ಸ್ಕೋಲ್ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಕುರೆಂಪು ವಿಶ್ವವಿದ್ಯಾವಿಲಯ, ಶಂಕರಪಟ್ಟ-577451

ಲೋಕಸಭೆಯಲ್ಲಿ ಮಂಡಿಸಲಾಯಿತು. ಲೋಕಸಭೆಯು ಈ ಮೂರುದೆಯನ್ನು ಒಪ್ಪಿದರೂ ರಾಜ್ಯಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗದೆ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು. ಹೀಗೆ ಪರಿಷ್ಕಾರಗೊಂಡ ಲೋಕಪಾಲ ಮೂರುದೆಯು ಹಲವು ಬಾರಿ (1970, 1977, 1985, 1996, 1998, 2001) ನಂತರಿನಲ್ಲಿ ಮಂಡಿತವಾಗುತ್ತಾ ಬಂದಿದೆ. ಪ್ರತಿಬಾರಿಯೂ ಇದರಲ್ಲಿ ತಿದ್ದುಪಡಿಗಳನ್ನು ಸೂಚಿಸಿ ಇಲ್ಲವೇ ಪುನರ್ ಪರಿಶೀಲನೆಗೆ ಜಂಟಿಸಲಾಗುತ್ತಾ ಬರಲಾಗುತ್ತಿದೆ. 1983ರಲ್ಲಿ ಭಾರತದಲ್ಲಿಯೇ ಮೊದಲಬಾರಿಗೆ ರಾಮಕೃಷ್ಣ ಹೆಗಡೆಯವರ ಸರ್ಕಾರ ಕನಾರ್ಕಕದಲ್ಲಿ ಲೋಕಾಯುಕ್ತ ಮೂರುಧೆಯನ್ನು ಅಂಗೀಕರಿಸಿ ಜಾರಿಗೊಳಿಸಿತು. 2002ರಲ್ಲಿ ನಾಯಿಮೂರ್ತಿ ವೆಂಕಟಾಚಲಯ್ಯನವರ ನೇತೃತ್ವದ ಸಂವಿದಾನ ಪರಿಶೀಲನಾ ಸಮಿತಿಯು ಪ್ರಥಾನಿಯವರನ್ನು ಹೊರಗಿಟ್ಟು ಲೋಕಪಾಲ ಸ್ಥಾಪಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಹಾಗೆಯೇ 2005ರಲ್ಲಿ ವೀರಪ್ಪ ಮೊಯ್ಯಿಯವರ ನೇತೃತ್ವದ ಆಡಳಿತ ಸುಧಾರಣಾ ಆಯೋಗವೂ ಸಹ ಆಡಳಿತದಲ್ಲಿ ಭೂಪ್ರಾಜಾರವನ್ನು ನಿಯಂತ್ರಿಸಲು ಪ್ರಬುಲ ಲೋಕಪಾಲ ಸಂಸ್ಥೆ ಜಾರಿಯಾಗಬೇಕೆಂದು ಅಭಿಪ್ರಾಯಪಟಿತು. ಭೂಪ್ರಾಜಾರದ ನಿಗ್ರಹಕ್ಕೆ ಲೋಕಪಾಲದಂತಹ ಸಂಸ್ಥೆ ಇರಬೇಕೆಂದು ಬಹುತೇಕ ಎಲ್ಲರೂ ಒಪ್ಪಿದರೂ ಸಹ ಅದರ ರಚನೆ, ಸ್ವರೂಪ, ಅಧಿಕಾರ ವ್ಯಾಪ್ತಿಯ ಕುರಿತು ಭಿನ್ನಭಿಪ್ರಾಯಗಳ ಕಾರಣದಿಂದಾಗಿ ಪದೇ ಪದೇ ಜಂಟಿಸಲಾಗು ಸಮಿತಿಯ ಪುನರ್ ಪರಿಶೀಲನೆಗೆ ಒಪ್ಪಿಸುತ್ತಾ ಬರಲಾಗುತ್ತಿತ್ತು.

ವರ್ಷ	ಲೋಕಪಾಲಕ್ಕೆ ವಿಚುರ್ಗ (Recurring)	ಮನೂದೆಯ ಸ್ಥಿತಿ
1968	ರೂ. 3 ಲಕ್ಷ	ರಾಜ್ಯ ಸಭೆಯಲ್ಲಿ ಮನೂದೆ ಅಂಗೀಕಾರವಾಗುವುದಕ್ಕಿಂತ ಮೊದಲೇ ಲೋಕಸಭೆಯು ವಿಸರ್જನೆಗೊಂಡಿತು. ಮನೂದೆಯನ್ನು ಕೈಬಿಡಲಾಯಿತು.
1971	ರೂ. 20 ಲಕ್ಷ	ಇದನೇ ಲೋಕಸಭೆಯು ವಿಸರ್జನೆಗೊಂಡಿದ್ದರಿಂದ ಮನೂದೆ ಕೈಬಿಡಲಾಯಿತು.
1977	ರೂ. 25 ಲಕ್ಷ	ಜಂಟಿ ಆಯ್ದುಸಮಿತಿಯ ಶಿಫಾರಸ್ಸುಗಳನ್ನು ಪರಿಗಣಿಸುವ ಮೊದಲೇ ಆರನೇ ಲೋಕಸಭೆಯು ವಿಸರ್జನೆಗೊಂಡಿತು.
1985	ರೂ. 25ಲಕ್ಷ	ಸರ್ಕಾರವು ಈ ಮನೂದೆಯನ್ನು ಹಿಂಪಡೆಯಿತು
1989	ರೂ. 35 ಲಕ್ಷ	ಒಂಬತ್ತನೇ ಲೋಕಸಭೆಯು ವಿಸರ್జನೆಯಾದ್ದರಿಂದ ಈ ಮನೂದೆಯು ಕೈಬಿಡಲ್ಪಟ್ಟಿತ್ತು.
1996	ರೂ. 1 ಕೋಟಿ.	ಮೇ 9, 1996 ರಲ್ಲಿ ಸಾಧ್ಯಾ ಸಮಿತಿಯು ತನ್ನ ವರದಿಯನ್ನು ಮಂಡಿಸಿತು. ಆದರೆ, ಸರ್ಕಾರವು ತನ್ನ ನಿಲುವನ್ನು ಅಂತಿಮಗೊಳಿಸುವ ಮೊದಲೇ ಲೋಕಸಭೆಯು ವಿಸರ್జನೆಗೊಂಡಿತು.
1998	ರೂ. 1 ಕೋಟಿ.	ಸಂಸದಿಯ ಸಾಧ್ಯಾ ಸಮಿತಿಯು ನೀಡಿದ ಶಿಫಾರಸ್ಸಿನ ಮೇಲೆ ಸರ್ಕಾರವು ಒಂದು ಅಭಿಪ್ರಾಯವನ್ನು ತೆಗೆದುಕೊಳ್ಳುವ ಮೊದಲೇ 12ನೇ ಲೋಕಸಭೆಯು ವಿಸರ್జನೆಗೊಂಡಿತು.
2001	ರೂ. 1.5 ಕೋಟಿ.	ಲೋಕಸಭೆಯು ವಿಸರ್ಜಿತಗೊಂಡಿದ್ದರಿಂದ ಮನೂದೆಯನ್ನು ಕೈಬಿಡಲಾಯಿತು.
2011/2012	ಸರ್ಕಾರಿ ಲೋಕಪಾಲಕ್ಕೆ ಯಾವುದೇ ಹಣಕಾಸಿನ ಬೇಡಿಕೆ ಇಟ್ಟಿಲ್ಲ.	ಲೋಕಸಭೆಯಿಂದ ಅಂಗೀಕರಿಸಲಾದ ಮನೂದೆಯನ್ನು ಪರಿಗಣಿಸಿ ರಾಜ್ಯಸಭೆಯ ಆಯ್ದು ಸಭೆಗೆ ಕಳುಹಿಸಲಾಯಿತು.

ಆಕರ್ಷ: ["Comparison of Lokpal Bill Drafts"](#). India Policy Wiki. Retrieved 11 June 2012.

2011ರ ಲೋಕಪಾಲ ಮೂಡಿ:

2010 ರಲ್ಲಿ ಯು.ಪಿ.ಎ ಒಕ್ಕೂಟದ ಸರ್ಕಾರವು ಮೂಡಿಯ ಒಂದು ಕರಡನ್ನು ಸಿದ್ಧಪಡಿಸಿತು. ಈ ಮೂಡಿಯ ಮೂಲಕ ರಾಜಕೀಯ ಭೂಪ್ರಾಚಾರವನ್ನು ನಿಯಂತ್ರಿಸುವ ಒಂದು ಒಂಬಡ್‌ಮನ್‌ ಸಂಸ್ಥೆಯನ್ನು ಸೃಷ್ಟಿಸಿತು. ಹಲವು ಮಂತ್ರಿಗಳಿಗೆ ಅಭಿಪ್ರಾಯಗಳನ್ನು ತಿಳಿಸಲು ಕಳುಹಿಸಲಾಗಿದ್ದ ಈ ಕರಡಿನಲ್ಲಿ ಪ್ರಧಾನ ಮಂತ್ರಿ, ಮಂತ್ರಿಗಳು ಮತ್ತು ಸಂಸದರ ವಿರುದ್ಧ ದೂರು ನೀಡುವ ವ್ಯವಸ್ಥೆ ಇತ್ತು. ಆದರೆ, ಈ ಕರಡನ್ನು ಸಿದ್ಧಪಡಿಸುವಾಗ ನಾಗರಿಕ ಸಮಾಜದ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿದ್ದರಿಂದ ಇದೊಂದು ಹಲ್ಲಿಲ್ಲದ ಸಂಸ್ಥೆಯೆಂದು, ಇದು ಶೀಕ್ಷಿಸುವ ಅಧಿಕಾರವಿಲ್ಲದ ಶಿಫಾರಸ್ಸಿನ ಅಧಿಕಾರ ಮಾತ್ರವಿರುವ ಸಂಸ್ಥೆ ಎಂದು ಇದನ್ನು ಆ ಗುಂಪಿನವರು ತಿರಸ್ಕರಿಸಿದರು. ಮುಖ್ಯವಾಗಿ ಈ ಗುಂಪಿನಿಂದ ಅಣ್ಣಾ ಹಜಾರೆಯವರು 5 ಏಪ್ರಿಲ್ 2011ರಂದು ಅನಿರ್ಧಿಷ್ಟವಾದ್ದಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿ, ಜನಲೋಕಪಾಲ ಮೂಡಿಯಲ್ಲಿರುವಂತೆ ಕರಿಣಿವಾದ ಭೂಪ್ರಾಚಾರ ವಿರೋಧ ವ್ಯವಸ್ಥೆಯನ್ನು ರೂಪಿಸಲು ಒತ್ತಡ ಹೇರಲು ಪ್ರಯತ್ನಿಸಿದರು. ಈ ಉಪವಾಸ ಸತ್ಯಾಗ್ರಹವು ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಮೂಲಕ ಬೆಂಬಲ ವ್ಯಕ್ತವಾಯಿತು. ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ಒಂದು ದಿನದ ನಂತರ ಅಂದರೆ ಏಪ್ರಿಲ್ 9, 2011 ರಂದು ಈ ಸತ್ಯಾಗ್ರಹ ಅಂತ್ಯವಾಯಿತು. ಅಂದೇ ಸರ್ಕಾರವು ಜಂಟಿಸಮಿತಿಯ ರಚನೆಯ ಬಗ್ಗೆ ಒಂದು ಗೆಜೆಟೆಂಟ್ ಅಧಿಸೂಚನೆ ಹೊರಡಿಸಿತು.

ಈ ಅಧಿಸೂಚನೆಯನ್ನು ಒಂದು ಜಂಟಿ ಕರಡು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಇದು ನಾಮನಿರ್ದೇಶಿತ ಭಾರತ ಸರ್ಕಾರದ ಮಂತ್ರಿಗಳು ಮತ್ತು ನಾಗರಿಕ ಸಮಾಜದಿಂದ ನಾಮನಿರ್ದೇಶಿತಗೊಂಡ ಇವರನ್ನು ಒಳಗೊಂಡಿತ್ತು.

ಸದಸ್ಯರ ಹೆಸರು	ಹಿನ್ನಲೆ
ಶ್ರೀ ಪ್ರಣಾಭ್ ಮುಖ್ಯಿಂ	ಕೇಂದ್ರ ಹಣಕಾಸು ಸಚಿವರು
ಪಿ. ಬಿದಂಬರಂ	ಕೇಂದ್ರ ಗೃಹ ಸಚಿವರು
ಎಂ. ವೀರಪ್ಪ ಮೊಯಿಲಿ	ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರು
ಕಮಿಲ್ ಸಿಬಲ್	ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಧಿವೃದ್ಧಿ ಹಾಗೂ ಸಂಪರ್ಕ ಮತ್ತು ಹಾಷಿತಿ ತಂತ್ರಜ್ಞಾನ ಸಚಿವರು
ಸಲ್ಲಾನ್ ಶಿಂಜಿದ್	ಕೇಂದ್ರ ಜಲಸಂಪನ್ಮೂಲ ಮತ್ತು ಅಲ್ಲಸಂಖ್ಯಾತ ವ್ಯವಹಾರಗಳ ಸಚಿವರು
ಅಣ್ಣ ಹಚಾರೆ	ನಾಗರಿಕ ಸಮಾಜ
ಎನ್. ಸಂತೋಷ ಹೆಗಡೆ	ನಾಗರಿಕ ಸಮಾಜ
ಶಾಂತಿ ಭೂಷಣ್	ನಾಗರಿಕ ಸಮಾಜ
ಪ್ರತಾಂತ್ ಭೂಷಣ್	ನಾಗರಿಕ ಸಮಾಜ
ಅರವಿಂದ ಕ್ರೇಜಿವಾಲ್	ನಾಗರಿಕ ಸಮಾಜ

ಈ ಜಂಟಿ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು ಪ್ರಣಾಭ್ ಮುಖ್ಯಿಂಯವರು. ಈ ಸಮಿತಿಯು ತನ್ನ ಕೆಲಸವನ್ನು ಜೂನ್ 30, 2011 ರೊಳಗೆ ಮುಗಿಸಬೇಕಿತ್ತು. ಏಪ್ರಿಲ್ 16, 2011 ರಿಂದ ಜೂನ್ 15 2011 ರವರೆಗೆ ಸುಮಾರು ಏಳು ಬಾರಿ ಕರಡು ತಿದ್ದುಪಡಿ ಸಭೆಗಳನ್ನು ಈ ಸಮಿತಿಯು ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಅಣ್ಣ ನೇತ್ಯಕ್ಷದ ನಾಗರಿಕ ಸಮಾಜದ ತಂಡದವರ ನಡುವೆ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳು ಮೂಡಿ ಕೊನೆಗೆ ಇಡೀ ಕರಡು ಮಸೂದೆಯ ಪ್ರಕ್ರಿಯೆಯ ಬಗೆಗೆ ಅಣ್ಣ ತಂಡವು ಅಸಮಾಧಾನವನ್ನು ವ್ಯಕ್ತಪಡಿಸಿ ಇಡೀ ಪ್ರಕ್ರಿಯೆಯಿಂದ ಹೊರನಡೆಯಿತು. ಸರ್ಕಾರವು ತಾನು ಸಿದ್ಧಪಡಿಸಿದ ಲೋಕಪಾಲ್ ಮಸೂದೆಯನ್ನು ಆಗ್ರಹಿಸಿ 4, 2011 ರಂದು ಅಂಗೀಕಾರಕ್ಕಾಗಿ ಲೋಕಸಭೆಗೆ ಮಂಡಿಸಿತು (ಈ ಮಸೂದೆಯ ಮುಖ್ಯಾಂಶಗಳಿಗಾಗಿ ನೋಡಿ ಅನುಬಂಧ-1) ಮತ್ತೊಂದೆಡೆ ಇಡೀ ಸಂದರ್ಭದಲ್ಲಿ ಸರ್ಕಾರಿ ಲೋಕಪಾಲ ಮತ್ತು ಅಣ್ಣ ತಂಡದ ತನ್ನದೇ ರೀತಿಯ ಜನಲೋಕಪಾಲದ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಬಂದಿತು.

ಸರ್ಕಾರಿ ಲೋಕಪಾಲ VS ಜನಲೋಕಪಾಲ

ಅಣ್ಣಹಜಾರೆ ತಂಡವು ಇದುರವರೆಗೆ ಸರ್ಕಾರವು ಲೋಕಪಾಲ್ ಮನೂದೆಯ ಕುರಿತು ನಡೆದುಕೊಳ್ಳುತ್ತಿರುವ ರೀತಿಯನ್ನು ಟೀಕಿಸುತ್ತಾ ಒಂದು ಅಂದೋಲನವನ್ನೇ ಸೃಷ್ಟಿಸಿತು. ಇದರ ಪ್ರಕಾರ ಸರ್ಕಾರವು ಈ ಮನೂದೆಯನ್ನು ಜಾರಿಗೆ ತರುವಲ್ಲಿ ವಿಳಂಬ ಮಾಡುತ್ತಿರುವುದು ಮಾತ್ರವಲ್ಲಿ ಈ ಪ್ರಕ್ರಿಯೆಯಲ್ಲಿ ಅಶ್ಯಂತ ದುರ್ಭಾಗ್ಯವೂ ನೆಪಮಾತ್ರವೂ ಆದ ಲೋಕಪಾಲ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತು. ಇದಕ್ಕೆ ವಿರುದ್ಧವಾಗಿ ಅದು ತನ್ನದೆ ಆದ ಜನಲೋಕಪಾಲ್ ಮನೂದೆಯನ್ನು ಮಂಡಿಸುವುದರ ಮೂಲಕ ಪ್ರಬುಲ ಲೋಕಪಾಲ್ ಮನೂದೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಿತು.

ಸರ್ಕಾರಿ ಲೋಕಪಾಲ ಮತ್ತು ಜನಲೋಕಪಾಲ್ ಮನೂದೆಗಳ ನಡುವೆ ಸಾಕಷ್ಟು ಭಿನ್ನಭಿಪ್ರಾಯಗಳನ್ನು ನಾವು ಕಾಣಬಹುದಾಗಿವೆ. ಅಂತಹ ಭಿನ್ನಭಿಪ್ರಾಯಗಳಿಂದರೆ:

1. ಮೌದಲನೆಯದಾಗಿ, ಪ್ರಥಾನಿ ವಿಷಯವನ್ನು ನಾವು ತೆಗೆದುಕೊಂಡರೆ, ಲೋಕಪಾಲ ಮತ್ತು ಜನಲೋಕಪಾಲ ನಡುವೆ ಭಿನ್ನಭಿಪ್ರಾಯಗಳನ್ನು ನಾವು ಗಮನಿಸಬಹುದು. ಸರ್ಕಾರಿ ಲೋಕಪಾಲ್ ಪ್ರಕಾರ, ಲೋಕಪಾಲ್ ವ್ಯಾಪ್ತಿಯಿಂದ ಪ್ರಥಾನಮಂತ್ರಿಯನ್ನು ಹೊರಗಿಡಬೇಕು. ಏಕೆಂದರೆ, ಎಂ. ಎನ್. ವೆಂಕಟಾಚಲಯ್ಯ ಮತ್ತು ಜೆ. ಎಸ್. ವರ್ಮಾ ಅವರ ಪ್ರಕಾರ ಒಂದು ರಾಜಕೀಯ ವ್ಯವಸ್ಥೆ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಈ ಸಾಫ್, ಅಶ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಅದೇ ರೀತಿ ಜನಲೋಕಪಾಲ್ ಮನೂದೆಯು ಲೋಕಪಾಲ್ ಸಂಸ್ಥೆಯ ವ್ಯಾಪ್ತಿಯೊಳಗೆ ಪ್ರಥಾನಿಯನ್ನು ಸೇರಿಸಬೇಕು ಎಂದು ಪ್ರತಿಪಾಠಿಸುತ್ತದೆ. ಏಕೆಂದರೆ, ವಿಶ್ವಾಸ್ಯ ರಚಿಸಿರುವ ಭ್ರಾಹ್ಮಾಂಡ ನಿರ್ಮಾಳನಾ ಒಪ್ಪಂದದಲ್ಲಿ ಭಾರತವೂ ಭಾಗಿಯಾಗಿದ್ದು, ಅದರಲ್ಲಿ ಪ್ರಥಾನಮಂತ್ರಿಯವರು ಸೇರಿಕೊಂಡಿರುತ್ತಾರೆ. ಹಾಗಾಗಿ ಜನಲೋಕಪಾಲ್ ಮನೂದೆಯಲ್ಲಿ ಪ್ರಥಾನಿಯನ್ನು ಸೇರಿಸಲೇಬೇಕು. ಅದೇ ರೀತಿ 1989, 1996 ಮತ್ತು 1998 ರ ಮನೂದೆಯಲ್ಲಿ ಪ್ರಥಾನಮಂತ್ರಿ ಹುದ್ದೆಯೂ ಒಳಗೊಂಡಿದೆ ಎಂದು ಸದನ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.
2. ನ್ಯಾಯಾಂಗವನ್ನು ಲೋಕಪಾಲ ವ್ಯಾಪ್ತಿಗೆ ಸೇರಿಸದೆ ಇರಲು ಸರ್ಕಾರ ಬಯಸುತ್ತದೆ. ಜನರಿಗೆ ಅದನ್ನು, ಸರ್ಕಾರ, ನ್ಯಾಯಾಂಗದ ಉತ್ತರದಾಯಿತ್ವ ಮನೂದೆ (ಜೆ.ಎ.ಬಿ) ಯಲ್ಲಿ ಸೇರಿಸ

ಬಯಸುತ್ತದೆ. ಆದರೆ, ಇದನ್ನು ಜನಲೋಕಪಾಲ್ ವಿರೋಧಿಸುತ್ತದೆ. ಏಕೆಂದರೆ, ನ್ಯಾಯಾಂಗದ ಮೇಲಿನ ಭ್ರಷ್ಟಚಾರದ ದೂರುಗಳನ್ನು ತನಿಖೆ ನಡೆಸುವ ಅಧಿಕಾರ ಲೋಕಪಾಲರಿಗೆ ಬೇಕು. ಸುಳ್ಳಿ ದೂರುಗಳನ್ನು ತಡೆಯಲು ತಕ್ಕೆ ರಕ್ಷಣೆಬೇಕು. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಭ್ರಷ್ಟಚಾರ ಎಂಬುದು ಹೆಚ್ಚಾಗುತ್ತಿದೆ ಎಂಬುದು ಜನಲೋಕಪಾಲ್‌ವಾದ. ಇದಕ್ಕೆ ಉದಾಹರಣೆಯಾಗಿ ಉತ್ತರಖಂಡ ರಾಜ್ಯದ ಮುಸೂದೆಯಲ್ಲಿ ಕೆಳಹಂತದ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯನ್ನು ಸೇರಿಸಲಾಗಿದೆ. ಅದೇ ರೀತಿ 1997 ರ ಹೊದಲು ನ್ಯಾಯಧಿಕರನ್ನು ಕೂಡ ದೇಶದ ಶಾಸಕಾಂಗ ವಿಚಾರಣೆ ಮಾಡಬಹುದಾಗಿತ್ತು. ಆದರೆ ಹೀಗೆ ವಿರೋಧಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಮರ್ಥನೆ ನೀಡುತ್ತಾರೆ.

3. ಮೂರನೆಯಾಗಿ, ಲೋಕಪಾಲ್ ವ್ಯಾಪ್ತಿಗೆ ಸಿ.ಬಿ.ಇ. ಸೇರಿಸುವುದನ್ನು ಸರ್ಕಾರವು ವಿರೋಧಿಸುತ್ತಿದೆ. ಸರ್ಕಾರ ತನ್ನ ಹತೋಟಿಯಲ್ಲಿ ಇಡಲು ಪ್ರಯತ್ನಿಸುತ್ತದೆ. ಏಕೆಂದರೆ, ಸರ್ಕಾರ ತನ್ನ ಎಲ್ಲಾ ಹತೋಟಿಯನ್ನು ತೋರೆದು ಒಂದು ಸಂಸ್ಥೆಗೆ ನಿರ್ಣಾಯಕವಾದ ಅಧಿಕಾರವನ್ನು ನೀಡಿದರೆ, ಆ ಸಂಸ್ಥೆಯು ಅಧಿಕಾರ ದುರುಪಯೋಗ ಮಾಡಿಕೊಳ್ಳಬಹುದಾದ ಸಾಧ್ಯತೆಗಳೇ ಹೆಚ್ಚು. ಉದಾ: ಕ್ಷಾಂತೋಲಿಕ್ ಚರ್ಚ್ ವಿಚಾರಣ ಸಂಸ್ಥೆಯೊಂದನ್ನು ರಚಿಸಿದ ಸಂದರ್ಭದಲ್ಲಿ ಅಂದೊಂದು ಉತ್ತಮ ಎಚೆಂಟ್ ಎಂದು ಅಲ್ಲಿನ ಜನರು ಭಾವಿಸಿದರು. ಅದು ಧರ್ಮವನ್ನು ರಕ್ಷಿಸಲಿದೆ ಎಂದು ಅವರು ತಿಳಿದಿದ್ದರು. ಆದರೆ, ಕೆಲವು ವರ್ಷಗಳೊಳಗೆ ಅದು ಅಧಿಕಾರಶಾಖೆ ಪಿಶಾಚಿಯಾಗಿ ಬದಲಾಯಿತು. ಅದೇ ರೀತಿ ಲೋಕಪಾಲ್ ಸಂಸ್ಥೆ ಕೂಡ ಆಗುತ್ತದೆ ಎಂಬುದು ಸರ್ಕಾರದ ವಾದ.

ಆದರೆ, ಜನಲೋಕಪಾಲ್ ಪ್ರಕಾರ ಸಿ.ಬಿ.ಇ.ಯನ್ನು ಸರಕಾರಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಇತ್ತೀಚಿಗೆ ಸಿ.ಬಿ.ಇ.ಯನ್ನು ಆರ್.ಟಿ.ಇ ಯಿಂದ ಹೊರತುಪಡಿಸಿ ಅಲ್ಲಿ ಭ್ರಷ್ಟಚಾರಕ್ಕೆ ಕಾರಣವಾಗಿದೆ ಮತ್ತು ತನಿಖಾ ಸಂಸ್ಥೆಯ ಮೇಲಿನ ನಿಯಂತ್ರಣವನ್ನು ಸರ್ಕಾರ ತೋರೆಯಿದ್ದರೆ, ಲೋಕಪಾಲ ಖಾಲಿ ಡಬ್ಬಿಯಂತೆ ಆಗುತ್ತದೆ. ಸಿ.ಬಿ.ಇ. ಭ್ರಷ್ಟಚಾರ ವಿರುದ್ಧದ ಅಪರಾಧ ಪ್ರಕರಣಗಳ ತನಿಖೆಯ ಅಧಿಕಾರವನ್ನು ಹೊಂದಿದ್ದರು. ಸಂಸದರು ಸರಕಾರಿ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಅಸಮರ್ಥರಾಗಿದ್ದಾರೆ.

4. ಸರ್ಕಾರವು ಸಂಸತ್ತ ಸದಸ್ಯರುಗಳ ಕುರಿತ ದೂರುಗಳನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಟ್ಟರೆ, ಜನಲೋಕಪಾಲವು ಆ ದೂರುಗಳನ್ನು ಇದರಲ್ಲಿ ಸೇರಿಸಬೇಕೆಂದು ವಾದಿಸಿದೆ. ಇತ್ತೀಚಿಗೆ ಪೋಟಿಗಾಗಿ ನೋಟು ಮತ್ತು ಸಂಸ್ತಿನಲ್ಲಿ ಮಾತನಾಡಲು ಲಂಚಪಡೆದಂತಹ ಹಗರಣಗಳನ್ನು ಉದಾಹರಿಸಿ ಇಂತಹವುಗಳ ಬಗ್ಗೆ ತನಿಬೆ ನಡೆಸಲು ಲೋಕಪಾಲಕ್ಕೆ ಅಧಿಕಾರವಿರಬೇಕು ಎನ್ನುವುದು ಇದರ ವಾದ.
5. ದೂರು ಪರಿಹಾರಕ್ಕೂ ಸೂಕ್ತ ಅವಕಾಶವನ್ನು ಜನಲೋಕಪಾಲ ಹೇಳಿದರೆ ಸರ್ಕಾರ ಲೋಕಪಾಲ ಈ ಬಗ್ಗೆ ಮೌನವಹಿಸುತ್ತದೆ. ಅಂದರೆ ಓವೆ ಅಧಿಕಾರಿಯು ನಿಗಧಿತ ಅವಧಿಯೊಳಗೆ ಕೆಲಸವನ್ನು ಮುಗಿಸದಿದ್ದಲ್ಲಿ ಅದನ್ನೂ ಭ್ರಮಾಜಾರವೆಂದು ಪರಿಗಣಿಸಿ ದಂಡಿಸಬೇಕು ಎನ್ನುತ್ತದೆ ಜನಲೋಕಪಾಲ. ಆದರೆ, ಸರ್ಕಾರ ಲೋಕಪಾಲದಲ್ಲಿ ಈ ರೀತಿಯ ದಂಡನೆಯ ಪ್ರಸ್ತಾಪವಿಲ್ಲ.
6. ಲೋಕಪಾಲರ ಆಯ್ದ್ಯಯ ವಿಚಾರದಲ್ಲಿ ಇಲ್ಲಿ ಭಿನ್ನ ನಿಲುವುಗಳಿವೆ. ಜನಲೋಕಪಾಲದ ಪ್ರಕಾರ ಇಬ್ಬರು ರಾಜಕೀಯ ವ್ಯಕ್ತಿಗಳು, ನಾಲ್ಕು ಮಂದಿ ನ್ಯಾಯಾಧಿಕರು ಮತ್ತು ಇಬ್ಬರು ಸ್ವತಂತ್ರ ಸಂವಿಧಾನ ತಜ್ಞರನ್ನು ಒಳಗೊಂಡ ಸಮಿತಿಯಿರಬೇಕು. ಲೋಕಪಾಲದ ಅಭ್ಯರ್ಥಿಗಳ ಮೊದಲ ಮಟ್ಟದ ಸಮಿತಿ ಮಾಡಲು ನಿವೃತ್ತ ಸಂವಿಧಾನ ತಜ್ಞರ ಸಮಿತಿ ಇರಬೇಕು. ಸರ್ಕಾರ ಮಸೂದೆಯ ಪ್ರಕಾರ ಹತ್ತರಲ್ಲಿ ಇದು ಮಂದಿ ಆಡಳಿತ ಪಕ್ಷದಿಂದಿರಬೇಕು. ಇದರಲ್ಲಿ ಆರು ಮಂದಿ ಜನಪ್ರತಿನಿಧಿಗಳೇ ಇರುತ್ತಾರೆ. ಅನ್ನೇಷಣಾ ಸಮಿತಿಯನ್ನು ಸರ್ಕಾರದ ಆಯ್ದ್ಯಯ ಸಮಿತಿಯೇ ಪರಿಷ್ಕರಿಸುತ್ತದೆ.
7. ಲೋಕಪಾಲರ ಉತ್ತರಾದಾಯಿತ್ವಕ್ಕೆ ಸಂಬಂದಿಸಿದಂತೆ ಜನಲೋಕಪಾಲದ ಪ್ರಕಾರ ಓವೆ ಸಾಮಾನ್ಯ ವ್ಯಕ್ತಿ ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಲೋಕಪಾಲರನ್ನು ಪದಚ್ಯುತಿಗೆ ಮನವಿ ಸಲ್ಲಿಸಬಹುದು. ಆದರೆ ಸರ್ಕಾರ ಮಸೂದೆಯನ್ನು ಸರ್ಕಾರಕ್ಕೆ ಮಾತ್ರ ಲೋಕಪಾಲರನ್ನು ಪದಚ್ಯುತ ಗೊಳಿಸುವಂತೆ ಮನವಿ ಮಾಡುವ ಅಧಿಕಾರವಿದೆ.
8. ಲೋಕಪಾಲ ನೌಕರರ ಕುರಿತು ಬರುವ ಅಪಾದನೆಗಳನ್ನು ಸ್ವತಂತ್ರ ಪ್ರಾಧಿಕಾರದ ಮೂಲಕ ತನಿಬೆ ನಡೆಸಬೇಕು. ಸರ್ಕಾರ ಮಸೂದೆಯಲ್ಲಿ ಇದನ್ನು ಲೋಕಪಾಲ ಅಧಿಕಾರಿಗಳಿಗೇ ವಹಿಸಲಾಗಿದೆ.

9. ವಿಚಾರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸಿ.ಆರ್.ಪಿ.ಸಿ ಕಾನೂನುಗಳನ್ನು ಅನುಸರಿಸಿಯೇ ವಿಚಾರಣೆಗಳನ್ನು ನಡೆಸಬೇಕೆನ್ನುವುದು ಜನಲೋಕಪಾಲದ ವಾದ. ಆದರೆ ಸರ್ಕಾರಿ ಲೋಕಪಾಲದ ಪ್ರಕಾರ ಅದಕ್ಕೆ ವಿಶೇಷ ರೀತಿಯ ಕಾನೂನುಗಳನ್ನು ರೂಪಿಸಬೇಕೆನ್ನುತ್ತದೆ.
10. ಕೆಳಹಂತದ ಅಧಿಕಾರಿಗಳನ್ನು ಲೋಕಪಾಲದ ವ್ಯಾಪ್ತಿಗೆ ಸೇರಿಸುವ ಅಗತ್ಯವಿಲ್ಲ ಬದಲಿಗೆ, ಇ ಗುಂಪಿನ ಅಧಿಕಾರಿಗಳು ಮಾತ್ರ ಲೋಕಪಾಲದ ವ್ಯಾಪ್ತಿಗೆ ಬರಬೇಕು ಎಂದು ಸರ್ಕಾರಿ ಲೋಕಪಾಲ ಹೇಳುತ್ತದೆ ಮತ್ತು ಮೇಲು ಹಂತದಲ್ಲಿ ಭ್ರಷ್ಟಜಾರಕ್ಕೆ ಕಡಿವಾಣ ಹಾಕಿದರೆ, ಕೆಳಹಂತದಲ್ಲಿ ತನ್ನಷ್ಟಕ್ಕೆ ತಾನೇ ಭ್ರಷ್ಟಜಾರ ಎಂಬುದು ಕಡಿಮೆ ಆಗುತ್ತದೆ. ಆದರೆ, ಜನಲೋಕಪಾಲ ಪ್ರಕಾರ, ಭ್ರಷ್ಟಜಾರ ವಿರೋಧಿ ಕಾನೂನಿನಲ್ಲಿ ಸೇರಿರುವ ಎಲ್ಲಾ ಸರ್ಕಾರಿ ನೌಕರರು ಲೋಕಪಾಲ ವ್ಯಾಪ್ತಿಗೆ ಬರುತ್ತಾರೆ. ಆದಳಿತದ ಕೆಳಹಂತದಲ್ಲಿಯೇ ಭ್ರಷ್ಟಜಾರ ಎಂಬುದು ಹೆಚ್ಚಾಗಿದೆ. ಆದ್ದರಿಂದ ಕೆಳಹಂತದ ಅಧಿಕಾರಿಗಳನ್ನು ಲೋಕಪಾಲದಲ್ಲಿ ಸೇರಿಸಬೇಕು ಎಂದು ಜನಲೋಕಪಾಲ ಹೇಳುತ್ತದೆ.
11. ಜನಲೋಕಪಾಲದ ಪ್ರಕಾರ ಕೇಂದ್ರ (ಲೋಕಪಾಲ) ಮತ್ತು ರಾಜ್ಯಗಳಿಗೆ (ಲೋಕಾಯುಕ್ತ) ಒಂದೇ ಮಸೂದೆ ಇರಬೇಕೆಂದರೆ ಸರ್ಕಾರಿ ಮಸೂದೆ ಕೇಂದ್ರದ ಬಗ್ಗೆ ಮಾತ್ರ ಸೀಮಿತ ಗೊಳಿಸಿದೆ.
12. ಜನಲೋಕಪಾಲವು ಭ್ರಷ್ಟಜಾರಕ್ಕೆ ಶಿಕ್ಷೆ ತೀವ್ರವಾಗಿರಬೇಕೆನ್ನುತ್ತದೆ. ಅಂದರೆ 10 ವರ್ಷಗಳ ವರೆಗೆ ಸಜೆ, ಹಿರಿಯ ಅಧಿಕಾರಿಗಳಾಗಿದ್ದರೆ ಹೆಚ್ಚಿನ ಶಿಕ್ಷೆ, ಉದ್ಯಮಿಗಳಾಗಿದ್ದಲ್ಲಿ ಅಧಿಕ ದಂಡ ಮತ್ತು ಕಮ್ಮಿ ಪಟ್ಟಿಗೆ ಸೇರಿಸಿ ಮಂದಿನ ಗುತ್ತಿಗೆಗಳಿಗೆ ಅನಹರಣನಾಗಿಸಬೇಕು. ಸರ್ಕಾರಿ ಲೋಕಪಾಲದಲ್ಲಿ 10 ವರ್ಷದ ಸಜೆಯ ಮಿತಿಯನ್ನು ಉಲ್ಲೇಖಿಸಲಾಗಿದೆ.
13. ಜನಲೋಕಪಾಲದ ಪ್ರಕಾರ ಸರ್ಕಾರದಿಂದ ಆಧಿಕ ನೆರವನ್ನು ಪಡೆಯುವ ಎನ್.ಜಿ.ಬಿ.ಗಳು ಮಾತ್ರ ಲೋಕಪಾಲದ ವ್ಯಾಪ್ತಿಯಲ್ಲಿರಬೇಕಂದರೆ ಸರ್ಕಾರಿ ಲೋಕಪಾಲವು ಎಲ್ಲಾ ಎನ್.ಜಿ.ಬಿ.ಗಳು ಇದರ ವ್ಯಾಪ್ತಿಯಲ್ಲಿರಬೇಕು ಎನ್ನುತ್ತದೆ.

14. ಸುಳ್ಳು ಮತ್ತು ದುರುದ್ದೇಶ ಪೂರಿತ ದೂರುಗಳಿಗೆ ಜಲಾನ್ ಮಾತ್ರ ವಿದಿಸುವ ಪ್ರಸ್ತಾಪವನ್ನು ಜನರೋಕಪಾಲ ಹೊಂದಿದ್ದರೆ, ಸರ್ಕಾರಿ ಮಸೂದೆಯು ಇಂತಹ ಸಂಬಂಧದಲ್ಲಿ 2 ರಿಂದ 5 ವರ್ಷಗಳ ಜ್ಯೇಲು ಶೀಕ್ಷೆ ಮತ್ತು ದಂಡ ವಿದಿಸುತ್ತದೆ.

15. ಈ ಮೇಲಿನ ಅಂಶಗಳಲ್ಲದೆ ಸರ್ಕಾರಿ ಮಸೂದೆಯಲ್ಲಿಲ್ಲದ ಕೆಲವು ಇತರೇ ವಿಷಯಗಳನ್ನು ಜನರೋಕಪಾಲ ಸೇರಿಸಿದೆ. ಮುಖ್ಯವಾಗಿ, ಭೂಷಾಭಾರದ ಬಗ್ಗೆ ಮಾಹಿತಿ ಕೊಟ್ಟವರಿಗೆ ರಕ್ಷಣೆ, ಭೂಷಾಭಾರದ ಕೇಸುಗಳ ತ್ವರಿತ ವಿಚಾರಣೆಗೆ ಹೈಕೋಟ್ಟುಗಳಲ್ಲಿ ವಿಶೇಷ ಹೀಗೆ, ಅನಗತ್ಯ ವಿಳಂಬ ತಪ್ಪಿಸಲು ಸಿ.ಆರ್.ಪಿ.ಸಿ ನಿಯಮಗಳಿಗೆ ತಿದ್ದುಪಡಿ, ಇತ್ಯಾದಿ.

(ಅಣ್ಣ ತಂಡದವರು ನೀಡಿರುವ ವಿಸ್ತೃತವಾದ ಹೋಲಿಕೆಯ ವಿವರಗಳಿಗೆ ಅನುಬಂಧ-2 ನ್ನು ನೋಡಿ.)

ಅಣ್ಣ ತಂಡದ ವಿರುದ್ಧ ಟೀಕೆಗಳು:

ಇದೇ ಸಂಬಂಧದಲ್ಲಿ ಅಣ್ಣ ಹಜಾರೆ ನೇತ್ಯತ್ವದ ಹೋರಾಟದ ವಿರುದ್ಧವೂ ಟೀಕೆಗಳು ಎದ್ದವು. ಮುಖ್ಯವಾಗಿ ಸರ್ಕಾರ ಮತ್ತು ಅರುಂಧತಿ ರಾಯ್, ಸುಖಮಣಿಯನ್ ಸಾಮಿ, ಪ್ರತಾಪ್ ಬಾನು ಮೆಹತಾರಂತಹ ಬುದ್ಧಿಜೀವಿಗಳು ಗುರುತರವಾದ ಟೀಕೆಗಳನ್ನು ಮುಂದಿಟ್ಟರು. ಅವುಗಳಲ್ಲಿ ಮುಖ್ಯವಾಗಿ:

1. ಸರ್ಕಾರದ ಪ್ರಮುಖ ಟೀಕೆಗಳೆಂದರೆ ಇಡೀ ಹೋರಾಟವು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಣ್ಣ ಹೋರಾಟದ ಬೆಳವಣಿಗೆಯು ಕೊಡಲಿ ಪೆಟ್ಟನ್ನು ನೀಡುತ್ತದೆ. ಅದ್ದರಿಂದ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಮಸೂದೆಯನ್ನು ಸಿದ್ಧಪಡಿಸುವ ಮತ್ತು ಮಂಡಿಸುವ ಅಧಿಕಾರ ಇರುವುದು ಸಂಸತ್ತು ಮತ್ತು ಸಂಸತ್ತಿನಿಂದ ನಿಯೋಜಿತವಾದ ಸಂಸ್ಥೆಗಳಿಗೇ ಹೊರತು ಖಾಸಗಿ ವೃಕ್ತಿಗಳ ಗುಂಪುಗಳಿಗಲ್ಲ. ಖಾಸಗಿ ವೃಕ್ತಿಗಳು ಸೇರಿಕೊಂಡು ಮಸೂದೆ ರೂಪಿಸುವ ಕ್ರಮವೇ ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿರುದ್ಧ ಮಾತ್ರವಲ್ಲ ಸಂಸತ್ತಿನ ಅಧಿಕಾರವನ್ನು ಹೃಜಾಕ್ ಮಾಡಿದಂತೆ ಎನ್ನುತ್ತಾರೆ. ಈ ವಾದವನ್ನು ದೇಹಲಿಯ ಸೆಂಟರ್ ಫಾರ್ ದಿ ಪಾಲೀಸಿ ರಿಸರ್ಚನ ಮುಖ್ಯಸ್ಥರಾದ ಪ್ರತಾಪ್ ಬಾನು ಮೆಹತಾರವರು ಸಹ ಬೆಂಬಲಿಸಿ “ಇದು ಪ್ರಾತಿನಿಧಿಕ ಪ್ರಜಾಪ್ರಭುತ್ವ ವೃವಸ್ಥಿಗೆ ವಿರುದ್ಧವಾದ ಮಸೂದೆ” ಎಂದಿಧ್ವನಿ.

2. ಲೋಕಪಾಲ ಸಂಸ್ಥೆಯ ವ್ಯಾಪ್ತಿಗೆ ಸಂಬಂಧಿಸಿದಂತೆಯೂ ಅಣ್ಣಾ ತಂಡದ ವಾದದ ಬಗ್ಗೆ ತೀಕ್ಷ್ಣವಾದ ಟೀಕೆಗಳಿವೆ. ಮುಖ್ಯವಾಗಿ ಪ್ರಥಾನ ಮಂತ್ರಿಗಳನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕೆನ್ನುವ ಅವರ ವಾದವನ್ನು ಅಣ್ಣಾ ತಂಡದಿಂದಲೇ ನಾಮನಿರ್ದೇಶನಗೊಂಡಿದ್ದ ಸುಪ್ರೀಂ ಕೋರ್ಟಿನ ನಿವೃತ್ತಿ ನಾಯಾಯಿಕೀಶರಾದ ಜಸ್ಟಿಸ್ ವರ್ಮಾರವರು ಪ್ರಥಾನಿಯನ್ನು ಇದರ ವ್ಯಾಪ್ತಿಗೆ ಸೇರಿಸುವುದು ಅಸಂವಿಧಾನಿಕವೆಂದಿದ್ದಾರೆ. ಈ ರೀತಿ ಮಾಡಿದರೆ ಅದು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗುತ್ತದೆ ಎನ್ನುವುದು ಅವರ ವಾದ.
3. ಮಾನ್ಯಗೆನ್ನೆ ಪ್ರಶಸ್ತಿ ಮರಸ್ಕ್ಯತ ಶ್ರೀಮತಿ ಅರುಣ ರಾಯ್ ರವರು, ಈ ರೀತಿಯಲ್ಲಿ ನಾಯಾಯಾಂಗ ಮತ್ತು ಸರ್ಕಾರಿ ಯಂತ್ರದ ಆಳ-ಅಗಲಗಳೆಲ್ಲವನ್ನು ಒಂದೇ ಸಂಸ್ಥೆಯ ಅಧಿಕಾರ ವ್ಯಾಪ್ತಿಯಲ್ಲಿ ತರುವುದು ಅತಿಯಾದ ಅಧಿಕಾರ ಕೇಂದ್ರೀಕರಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ.
4. ಖ್ಯಾತ ಬರಹಗಾತ್ಮಕ ಮತ್ತು ಚಳುವಳಿಗಾರರಾದ ಅರುಂಧತಿ ರಾಯ್ ಜನಲೋಕಪಾಲದ ಕರ್ಮಣ ವಿರೋಧಿಯಾಗಿದ್ದಾರೆ. “ಮಾವೋವಾದಿಗಳು ಮತ್ತು ಜನಲೋಕಪಾಲವಾದಿಗಳು ಈವರೂ ಒಂದೇ ಸಾಮಾನ್ಯ ಅಂಶವನ್ನು ಹೊಂದಿದ್ದಾರೆ ಎನ್ನಬಹುದು. ಅದೇನೆಂದರೆ ಭಾರತೀಯ ಪ್ರಭುತ್ವವನ್ನು ಕಿತ್ತೆಸೆಯುವ ಪ್ರಯತ್ನವೇ ಇಬ್ಬರದೂ ಆಗಿದೆ. ಅಣ್ಣಾ ಗಾಂಧಿವಾದಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರೂ ಅವರು ಗಾಂಧಿಜಿಯವರ ವಿಕೇಂದ್ರೀಕರಣದ ಆಶಯಕ್ಕೆ ವಿರೋಧಿಯೇ ಆಗಿದ್ದಾರೆ. ಕೆಲವೇ ಆಯ್ದು ವ್ಯಕ್ತಿಗಳನ್ನೊಳಗೊಂಡ ಒಂದು ತಂಡ ಭ್ರಷ್ಟಾಚಾರ ವಿರೋಧ ಮಸೂದೆಯಡಿಯಲ್ಲಿ ಇಡೀ ಸರ್ಕಾರಿ ಯಂತ್ರವನ್ನು ಆಳುವುದಕ್ಕೆ ಪ್ರಯತ್ನಿಸುತ್ತಿದೆ” ಎನ್ನುವುದು ಅರುಂಧತಿರಾಯ್ ರವರ ನಿಲುವು. ಅವರ ಇನ್ನೊಂದು ಗುರುತರವಾದ ಅಪಾದನೆ ಎಂದರೆ, ವಿಶ್ವಭಾಂಕು ಮತ್ತಿತರ ಜಾಗತಿಕ ಹಣಕಾಸು ಸಂಸ್ಥೆಗಳು, ವಿದೇಶೀ ಬಂಡವಾಳಗಾರರು ಮತ್ತು ದೇಶೀಯ ಕಾರ್ಮೋರ್ಚ್ ಕ್ಷೇತ್ರದ ದಿಗ್ಗಜರೆಲ್ಲರೂ ತಮ್ಮ ಹಿತಾಸಕ್ತಿಗಳಿಗೋಸ್ಕರ ಕೆಲವು ಎನ್.ಜಿ.ಬಿ.ಗಳನ್ನು ಬಳಸಿಕೊಂಡು ಈ ಜನಲೋಕಪಾಲ ಮಸೂದೆಯ ಚಳುವಳಿಯನ್ನು ಪೊಲೊಟ್‌ಹಾಂಪಿಸಿ ಭಾರತೀಯ ಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂದರೆ ಈ ಜನಲೋಕಪಾಲದ ಹಿಂದೆ ಕಾರ್ಮೋರ್ಚ್ ಲಾಭಿ ಎನ್ನುವುದು ಅವರ ಟೀಕೆ. ಇದರಿಂದ

ಇಡೀ ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಕಾಮೋರ್ಕರೇಟ್ ಬಂಡವಾಳ ಶಾಹಿ ಹಿಡಿತಕ್ಕೆ ಹೋಗುವ ಅಪಾಯವನ್ನು ಅವರು ಮುಂದಿಡುತ್ತಾರೆ.

ಇದುವರೆಗಿನ ಅಂಶಗಳನ್ನು ಗಮನಿಸಿದರೆ, ಜನಲೋಕಪಾಲವು ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಶಕ್ತಸಾಧನವೆಂದು ಅಣ್ಣಾ ತಂಡ ಮತ್ತು ಅದರ ಬೆಂಬಲಿಗರ ವಾದವಾದರೆ, ಅದಕ್ಕೆ ವಿರುದ್ಧವಾಗಿ ಜನಲೋಕಪಾಲದ ಚಳುವಳಿಯೇ ಭಾರತೀಯ ಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎನ್ನಲು ಟೀಕಾಕಾರರ ಆತಂಕವಾಗಿದೆ. ಅಂದ ಮಾತ್ರಕ್ಕೆ ಟೀಕಾಕಾರರು ಭ್ರಷ್ಟಾಚಾರ ಭಾರತದಲ್ಲಿಲ್ಲ ಎಂದಾಗಲೇ ಅದನ್ನು ನಿವಾರಿಸಲು ಅಂತಹ ಸಂಸ್ಥೆಗಳ ಅವಶ್ಯಕತೆಯನ್ನಾಗಲೇ ನಿರಾಕರಿಸುವುದಿಲ್ಲ. ಬದಲಿಗೆ ನಿರ್ದಿಷ್ಟ ಪರಿಮಿತಿಯೋಳಗೆ ಈ ರೀತಿಯ ಒಂದು ಸಂಸ್ಥೆ ಅವಶ್ಯವಿದೆ ಎನ್ನಲು ವಿರೋಧಿಗಳ ನಿಲುವೂ ಹೌದು. ಈ ರೀತಿಯ ನಿಲುವುಗಳು ಭಾರತದಲ್ಲಿನ ಭ್ರಷ್ಟಾಚಾರ ಸಮಸ್ಯೆಯ ಕುರಿತು ಎಷ್ಟು ಆಳವಾದ ತಿಳುವಳಿಕೆಯನ್ನು ಹೊಂದಿವೆ? ಭ್ರಷ್ಟಾಚಾರ ಸಮಸ್ಯೆಯ ಹುಟ್ಟಿನಲ್ಲಿ ಪ್ರಭುತ್ವದ ಪಾತ್ರವೇನು? ಭ್ರಷ್ಟಾಚಾರದ ಕುರಿತು ಜನಸಾಮಾನ್ಯರ ಪ್ರತಿಕ್ರಿಯೆಯ ಸ್ವರೂಪ ಏನು? ಲೋಕಪಾಲದಂತಹ ಸಂಸ್ಥೆಗಳು ಭ್ರಷ್ಟಾಚಾರ ನಿರೂಪಣೆ ಮಾಡಲು ಎಷ್ಟರ ಮಟ್ಟಿಗೆ ಶಕ್ತಾಗುತ್ತವೆ? ಲೇಖನದ ಮುಂದಿನ ಭಾಗದಲ್ಲಿ ಈ ಎಲ್ಲಾ ಪ್ರಶ್ನೆಗಳ ಮೇಲೂ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗುವುದು.

ಭಾರತೀಯ ಪ್ರಭುತ್ವ ಮತ್ತು ಭೂಷಾಚಾರ

ಭೂಷಾಚಾರದ ನಿಗ್ರಹಕ್ಕೆ ಸಾರ್ವಭೌಮ ಕಾನೂನು/ಸಂಸ್ಥೆಗಳೇ ಪರಿಹಾರ ಎಂಬ ಸಾಮಾನ್ಯ ಗ್ರಹಿಕೆ ಇದೆ. ಇಂದು ಭೂಷಾಚಾರ ಯಾವ ಸ್ವರೂಪದಲ್ಲಿದೆಯೋ ಮತ್ತು ಅದು ಎಷ್ಟರೊಟ್ಟಿಗೆ ವಿರಾಟ ಸ್ವರೂಪವನ್ನು ಪಡೆದಿದೆಯೋ ಅದಕ್ಕೆ ಈ ರೀತಿಯ ಸಾರ್ವಭೌಮ ಸಂಸ್ಥೆಗಳೇ ಕಾರಣವಾಗಿರುವ ಸಾಧ್ಯತೆಯ ಕುರಿತು ಯಾರೂ ಯೋಚಿಸಿದಂತಿಲ್ಲ. ಅಂದರೆ, ಓವ್ರೆ ಅಧಿಕಾರಿ ಅಥವಾ ರಾಜಕಾರಣಿ ಕೋಟಿಗಟ್ಟಲೇ ಸಂಪತ್ತನ್ನು ವಾಮವಾಗ್ರಾಹಿಸಲ್ಲಿ ಪಡೆಯಲು ಅವಕಾಶ ಹೇಗೆ ದೊರೆಯುತ್ತದೆ? ಕಾರ್ಮೋರೇಟ್ “ಸೆಕ್ಯಾರ್ಗಳ ಲಾಭಿ” ಎಂದು ಅಣ್ಣ ಹಜಾರೆಯವರ ಹೋರಾಟವನ್ನು ಟೀಕಿಸಿ ಅರುಂಧತಿ ರಾಯ್ ರವರು ನೀಡುವ ವಿವರಣೆಗಳನ್ನೇ ಆಳವಾಗಿ ವಿಶ್ಲೇಷಿಸಿದರೆ ಇದಕ್ಕೆ ಭಾಗಶಃ ಉತ್ತರ ದೊರೆಯುತ್ತದೆ. ಒಂದು ಕಾರ್ಮೋರೇಟ್ ಸಂಸ್ಥೆ ಕ್ಯಾರಿಕೆ ಸಾಫಿಸಲು ಮುಂದೆ ಬಂತು ಎಂದರೆ ಅದಕ್ಕೆ ಬೇಕಿರುವ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಸರ್ಕಾರವು ಒದಗಿಸಿಕೊಡಬೇಕು ಎಂಬುದು ಸರ್ಕಾರದ್ದೇ ನಿಯಮವಾಗಿದೆ. ಉದಾಹರಣೆಗೆ ತಾಟಾದ ನ್ಯಾನೋ ಕಾರಿನ ಉಧ್ಯಮಕ್ಕೆ ಪಶ್ಚಿಮ ಬೆಂಗಾಲದ ಸರ್ಕಾರ ಸಿಂಗಾರಿನಲ್ಲಿ 997 ಎಕರೆ ಭೂಮಿಯನ್ನು 90 ವರ್ಷಗಳಿಗೆ ಗುತ್ತಿಗೆ ನೀಡಿತು. ಗುತ್ತಿಗೆ ಹಣವನ್ನು ಮೇಲೆ ಉಳಿದ 30 ವರ್ಷಗಳಲ್ಲಿ ವಾರ್ಷಿಕ ಕಂತಿನ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕು. ಅಲ್ಲಿಯವರೆಗೂ ಆ ಭೂಮಿಯು ಆ ಕಂಪೆನಿಗೆ ಉಚಿತವಾದ ‘ಉಡುಗೊರೆ’ಯಾಗಿರುತ್ತದೆ. ಈ ಭೂಮಿಯಲ್ಲಿ ಶೇ 45ರಷ್ಟು ಭೂಮಿಯನ್ನು ಬಲವಂತವಾಗಿ ಸರ್ಕಾರ ರೈತರನ್ನು ತೆರವುಗೊಳಿಸಿ ಕೊಟ್ಟಿರುವುದನ್ನು ಸರ್ಕಾರವೇ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಇದರ ಜೊತೆಗೆ ರಸ್ತೆ, ನೀರಿನ ಸೌಲಭ್ಯಗಳನ್ನು ಉಚಿತವಾಗಿ ನೀಡಿ ರಿಯಾಯಿತಿ ದರದಲ್ಲಿ ನಿರಂತರ ವಿದ್ಯುತ್ ನೀಡಬೇಕು. ಇಷ್ಟನ್ನು ಒಂದು ಖಾಸಗಿ ಕಂಪನಿಗೆ ಸರ್ಕಾರವು ಒದಗಿಸುತ್ತದೆ.

ಕಾನೂನಿನ ಪ್ರಕಾರ ಕ್ಯಾರಿಕಾ ಅಭಿವೃದ್ಧಿಗೆ ಈ ರೀತಿ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ. ಇಲ್ಲಿ ಸರ್ಕಾರ ಅಂದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು. ಇಲ್ಲಿ ಅವರು ಯೋಚಿಸುವುದೇನೆಂದರೆ, ಸಾವಿರಾರು ಕೋಟಿ ಬೆಲೆಭಾಷುವ ಭೂಮಿ ಉಚಿತವಾಗಿ ಮತ್ತು ಉಳಿದ ಸೌಲಭ್ಯವನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಪಡೆಯುವ ಕ್ಯಾರಿಕೋದ್ದಿಮೆಗಳು ಅದರ ಆಧಾರದಲ್ಲಿ ಸಾವಿರಾರು ಕೋಟಿ ವ್ಯವಹಾರದ ಲಾಭಗಳಿಗೆ ಕೊಳ್ಳುತ್ತಾರೆ. ಇದರಿಂದ ನಮಗೆ ಏನು ಲಾಭ? ಆದ್ದರಿಂದ ಇಷ್ಟ

ಸಂಪತ್ತನ್ನ ನೀವು ಪಡೆಯುವುದರಿಂದ ಕಾನೂನು ಪ್ರಕಾರ ಈ ಎಲ್ಲಾ ಸೌಲಭ್ಯ ಪಡೆಯಲು ನಮಗೂ ಅದರಲ್ಲಿ ಪಾಲು ನೀಡಬೇಕೆಂದು ಈ ಉದ್ದೇಶಗಳಿಗೆ ಈ ಸೌಲಭ್ಯಗಳನ್ನು ಒದಗಿಸಿಕೊಡುವಾಗ ಬೇಡಿಕೆ ಮುಂದಿಟ್ಟು ಹಣ ಕೇಳುವ ಅವಕಾಶವೂ ಸೃಷ್ಟಿಯಾಗುತ್ತದೆ. ಒಂದು ನೆಲ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ಈ ರೀತಿಯ ಕೈಗಾರಿಕೆಗಳಿಗೆ ನೀಡುವ ಸೌಲಭ್ಯಗಳಿಂದ ಬರುವ ಹಣದ ರುಚಿ ನೋಡಿದ ಮೇಲೆ ಇವರೇ ಮುಂದೆ ನಿಂತು ಕೈಗಾರಿಕೋಧ್ಯಮಿಗಳನ್ನು ಆಮಂತ್ರಿಸಿ ರೈತರ ಭೂಮಿಯನ್ನು ಸರ್ಕಾರದ ಬೋಕ್ಕಸ ಬಳಸಿ ಸಾವಿರಾರು ಕೋಟಿಗಳ ಸೌಲಭ್ಯಗಳನ್ನು ಒದಗಿಸಿ ಅದಕ್ಕೆ ಪ್ರತಿಫಲವನ್ನು ಪಡೆಯುವ ದಂಥಗೆ ಇಂಳಿಯುತ್ತಾರೆ. ಇಲ್ಲಿ ಕೈಗಾರಿಕೋಧ್ಯಮಿಗಳಿಗೆ ತಮಗೆ ಕಾನೂನಿನ ಪ್ರಕಾರ ಸಿಗಬೇಕಾದ ಸೌಲಭ್ಯಕ್ಕೆ ಹಣ ಕೇಳುತ್ತಿರುವುದು ಭ್ರಷ್ಟಾಚಾರ. ಅದೇ ಮುಕ್ಕಟೆಯಾಗಿ ನಮ್ಮ ಅಧಿಕಾರವನ್ನು ಬಳಸಿಕೊಂಡು ಕೈಗಾರಿಕೋದ್ದಿಮೆಗಳು ಲಾಭಮಾಡಿಕೊಳ್ಳುತ್ತಿರುವುದು ಅಧಿಕಾರಿ ಮತ್ತು ರಾಜಕಾರಣಿಗಳಿಗೆ ಮತ್ತು ಇಷ್ಟ ದೊಡ್ಡ ಮಟ್ಟದ ವ್ಯವಹಾರ ನಡೆಸಲು ಅವಕಾಶ ಕೊಡುವುದು ಯಾರು? ಅದು ಇಂದು ನಾವು ಹೊಂದಿರುವ ರಾಜಕೀಯ ಪ್ರಭುತ್ವ ವ್ಯವಸ್ಥೆ! ಓವರ್ ಮಂತ್ರಿ ಅಥವಾ ಮುಖ್ಯಮಂತ್ರಿ ಒಂದು ಆಜ್ಞೆಯ ಮೂಲಕ ರೈತರ ಅಥವಾ ಜನರ (ಖಾಸಗಿಯವರ) ನೂರಾರು-ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕೋದ್ದಿಮೆಗಳಿಗೆ ನೀಡಬಹುದು. ಈ ರೀತಿಯ ವ್ಯವಸ್ಥೆಯು ಒಳಗೆಯೇ (in-built) ಭ್ರಷ್ಟಾಚಾರದ ಬೇರು ಅಡಗಿದೆ ಅಲ್ಲವೇ? ಲೋಕಪಾಲ ಎಂಬ ಸಂಸ್ಥೆಯೂ ಸಹ ಇದೇ ರೀತಿಯ ಅಧಿಕಾರ ವ್ಯವಸ್ಥೆಯನ್ನು ಹೊಂದಿರುವ ರಚನೆಯಲ್ಲವೇ? ಅರುಂಧತಿ ರಾಯ್ ಮತ್ತು ಅರುಣಾ ರಾಯ್ ರವರು ಹೇಳುವಂತೆ ಜನಲೋಕಪಾಲವನ್ನು ಸಂಸ್ಥೆ ದೇಶದ ಮೇಲೆ ಸಾರ್ವಭೌಮಾಧಿಕಾರವನ್ನು ಚಲಾಯಿಸುತ್ತಿರುವಂತಹ ಇಡೀ ಆಡಳಿತ ಯಂತ್ರದ ಎಲ್ಲ ಸ್ಥರದ ಅಧಿಕಾರವರಗೆವೂ ತನ್ನ ವ್ಯಾಪ್ತಿಗೆ ಬರುವಂತೆ ಮಾಡುತ್ತಿದೆ. ಹೀಗಿರುವಾಗ ವಿಸ್ತೃತ ಅಧಿಕಾರ ಪ್ರಾಪ್ತವಾದ ಮೇಲೆ ಈ ಅಧಿಕಾರದ ಪ್ರಯೋಗದಲ್ಲಿ ಲೋಪವಾದರೆ ಆ ಲೋಪದ ಪ್ರಮಾಣವೂ ವಿಪರೀತ ಮಟ್ಟದಲ್ಲಿಯೇ ಇರುತ್ತದೆ, ಅಲ್ಲವೇ? ಹೀಗಾಗಿ, ಇದು ಮತ್ತೊಂದು ಬೃಹತ್ ಸ್ವರೂಪದ ಭ್ರಷ್ಟಾಚಾರದ ಮಾರ್ಗಕ್ಕೆ ದಾರಿಯಾಗುವ ಅಪಾಯವಂತೂ ಇದ್ದೇ ಇದೆ.

ಭ್ರಷ್ಟಾಚಾರದ ಕಲ್ಪನೆ ಮತ್ತು ಜನಸಾಮಾನ್ಯರ ಗ್ರಹಿಕೆ

ಭ್ರಷ್ಟಾಚಾರ ಪರಿಕಲ್ಪನೆಯ ನಿರೂಪಣೆಯಲ್ಲಿಯೂ ಒಂದು ಸಾಂಸ್ಕೃತಿಕ ಚೌಕಟ್ಟಿನ ಹಿನ್ನೆಲೆ ಕೆಲಸ ಮಾಡುತ್ತಿದೆ. ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಚರ್ಚೆಗಳಲ್ಲಿ ಎಲ್ಲರೂ ಭ್ರಷ್ಟಾಚಾರ ವಿರೋಧಿ

ನಿಲುವುಗಳನ್ನೇ ತಳೆಯುತ್ತಾರೆ. ಅದು ಅತ್ಯಂತ ಅನ್ಯೇತಿಕವಾದದ್ದು ಎಂಬುದಾಗಿಯೇ ಭಾವಿಸುತ್ತಾರೆ, ನಿಜ. ಆದರೆ ಹೀಗೆ ಭಾವಿಸುವ ತಾವೇ ಭ್ರಷ್ಟಾಚಾರದಲ್ಲಿ ತೊಡಗಿರುವ ಅಪಾದನೆಗಳು ಬಂದಾಗ ಮತ್ತು ಅದಕ್ಕಾಗಿ ಜೈಲಿಗೆ ಹೋಗಿ ಬಂದರೂ ಸಹ ತಾವು ಅತ್ಯಂತ ಅನ್ಯೇತಿಕ ವ್ಯವಹಾರದಲ್ಲಿ ಭಾಗಿಯಾಗಿದ್ದವೆಂಬ ಭಾವಕ್ಕಿಂತ ಮಿಗಿಲಾಗಿ ತಮ್ಮದು ಮೇಲೊಳೈಟಕ್ಕೆ ಭ್ರಷ್ಟಾಚಾರವೆಂದು ಕಂಡರೂ ಯಾರೂ ಮಾಡದೇ ಇದ್ದದ್ದೇನೂ ತಾನು ಮಾಡಿಲ್ಲವೆಂದು ನಿರಾಳವಾಗಿಯೇ ಮನಃ ಸಾರ್ವಜನಿಕ ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗೆಯೇ ಅವರನ್ನು ಅದುವರೆಗೇ ಬೆಂಬಲಿಸಿದ್ದ ಜನಸ್ತೋಮವೂ ಸಹ ಅನ್ಯೇತಿಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದವರು ಎಂದು ಭಾವಿಸಿ ಅವರನ್ನು ನೋಡುವ ರೀತಿಯಲ್ಲಿ ಬದಲಾಯಿಸಿಕೊಳ್ಳುವುದು ಒತ್ತುಟ್ಟಿಗಿರಲಿ ಜೈಲಿನಲ್ಲಿ ಹಾಕಿದೊಡನೆ ಪರಮಾಪ್ತನೋರ್ವೆ ಸಂಕಷ್ಟದಲ್ಲಿರುವನೆಂದು ಭಾವಿಸಿ ಅವರನ್ನು ಸಂತ್ಯೇಸಲು ಧಾವಿಸುತ್ತಾರೆ. ಸಾಮಾನ್ಯರು ಮಾತ್ರವೇ ಅಲ್ಲ ನ್ಯೇತಿಕ ಮತ್ತು ಧರ್ಮಕಾರ್ಯಗಳಲ್ಲಿ ತೊಡಗಿರುವ ಮಾತಾಧೀಶರು, ಸ್ವಾಮೀಜಿಗಳು ಸಹ ಸಾಂತ್ವನೆ ಮಾಡಿಯಲು ಸ್ವರ್ಥಗೆ ಬೀಳುತ್ತಾರೆ. ಇನ್ನು ಬಿಡುಗಡೆಯಾದೊಡನೆ ಜಾತಕ ಪಕ್ಷಿಗಳಂತೆ ಕಾದು ಅವರನ್ನು ಇನ್ನೂ ಹೆಚ್ಚಿನ ಅಭಿಮಾನದೊಂದಿಗೆ ಮೆರವಣಿಗೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅತ್ಯಂತ ಅನ್ಯೇತಿಕವಾದ ಭ್ರಷ್ಟಾಚಾರದಲ್ಲಿ ತೊಡಗಿದ ವ್ಯಕ್ತಿಯೋರ್ವೆನನ್ನು ಸಾಮಾನ್ಯರಿಂದ ಮಾತಾಧೀಶರವರಗೆ ಏಕ ಈ ಪರಿ ಸಂತ್ಯೇಸುತ್ತಾರೆ, ಮೆರವಣಿಗೆ ಮಾಡುತ್ತಾರೆ ಮತ್ತು ಮನಃನಾಯಕನೆಂದು ಒಪ್ಪಿಕೊಳ್ಳುತ್ತಾರೆ? ಮೇಲೊಳೈಟಕ್ಕೆ ಇವರೆಲ್ಲರೂ ಅನ್ಯೇತಿಕತೆ ಪರವಾಗಿರುವವರು (ಅಂದರೆ ಜಾತಿ, ಹಣದಾಸೆ, ಅಧಿಕಾರಸ್ಥರ ಕ್ಷೇತ್ರಗಾಗಿ) ಬೆಂಬಲಿಸುವವರು ಎಂಬಂತೆ ತೋರಿದರೂ ವಾಸ್ತವದಲ್ಲಿ ಅವರಿಗೆ ಈ ನ್ಯೇತಿಕ ಪ್ರಶ್ನೆ ಅಷ್ಟಾಗಿ ಭಾದಿಸಿರುವಂತೆ ಕಾಣುತ್ತಿರೇ ಇಲ್ಲ. ಬದಲಿಗೆ ಭ್ರಷ್ಟಾಚಾರದ ನೆಪದಲ್ಲಿನ ಒಂದು ರಾಜಕೀಯ ವಿರೋಧಿಗಳ ಷಡ್ಯಂತ್ರಕ್ಕೆ ಬಲಿಪಶುವಾದ ನಾಯಕನೆಂಬಂತೆ ಅವರಿಗಾಗಿ ಮರುಗುವುದು ಎದ್ದು ಕಾಣುತ್ತದೆ. ಈ ವಿದ್ಯಮಾನವನ್ನು ಹೇಗೆ ವಿವರಿಸುವುದು? ಒಂದು ಕಡೆ ಭ್ರಷ್ಟಾಚಾರದ ಬಗ್ಗೆ ಅದರ ಅನ್ಯೇತಿಕತೆ ಮತ್ತು ಕರಾಳ ಪರಿಣಾಮಗಳ ಬಗ್ಗೆ ಸಾಮೂಹಿಕವಾದ ಆತಂಕ ಮತ್ತು ಚಳುವಳಿಗಳು ಹೆಚ್ಚಿತ್ತಿರುವ ಅದೇ ಸಂದರ್ಭದಲ್ಲಿಯೇ ಮತ್ತೊಂದೆಡೆ ಹೀಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿಕೊಂಡವರ ಬಗ್ಗೆ ತಾತ್ಸಾರ ಮತ್ತು ಅಸಹ್ಯ ತೋರದೆ ಅವರನ್ನು ಆದರಿಸುತ್ತಿರುವುದು ಎದ್ದು ಕಾಣುತ್ತದೆ. ಏಕೆ ಹೀಗೆ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಅದು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇಲ್ಲಿ ಬ್ರಹ್ಮಾಚಾರವನ್ನು ವಿರೋಧಿಸುವವರೆಲ್ಲರಿಗೂ ನೈತಿಕತೆ ಮಾನವೀಯತೆ ಇದೆ. ಬ್ರಹ್ಮರನ್ನು ವಿರೋಧಿಸುವವರು ಮತ್ತು ಅವರ ಪರವಾಗಿರುವವರೆಲ್ಲರೂ ಅನೈತಿಕರು ಮತ್ತು ಮಾನವೀಯ ಕಾಳಜಿಯಿಲ್ಲದವರು ಎಂದು ಕರೆದುಬಿಡುವುದು ಸುಲಭ. ಆದರೆ ಬ್ರಹ್ಮರೊಂದಿಗಿರುವವರು ಬ್ರಹ್ಮರ ಪರವಾಗಿರುವವರೂ ಮತ್ತು ಸ್ಥಂಭಃ ಬ್ರಹ್ಮರೂ ಸಹ ಬ್ರಹ್ಮಾಚಾರವನ್ನು ಸಾರ್ವಜನಿಕವಾಗಿ ವಿರೋಧಿಸುವರೇ. ಹಾಗೆಯೇ ಅತ್ಯಂತ ಸಾಧುಗಳು, ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆಯಲ್ಲಿರುವವರೂ ಸಹ ಬ್ರಹ್ಮಾಚಾರದಲ್ಲಿ ತೊಡಗಿರುವುವರ ಬಗ್ಗೆ ಸಹಾನುಭೂತಿ ಹೊಂದಿದಂತೆ ಮಾತನಾಡುವುದು ಕಂಡುಬರುತ್ತದೆ. ಹಾಗಾಗಿ ಇಲ್ಲಿ ಅವರ ಅನುಭವ, ತಿಳುವಳಿಕೆ ಮತ್ತು ವಿವರಣೆ ಎಲ್ಲವೂ ಒಂದೊಕ್ಕೂಂದು ಸಂಬಂಧವಿಲ್ಲದ ಇರುವುದು ಅವರ ಈ ನಡವಳಿಕೆಗಳಿಂದ ದೃಢವಾಗುತ್ತದೆ.

ಪರಿಹಾರ ಮಾರ್ಗ...?

ಈ ಪ್ರಶ್ನೆಗಳನ್ನು ಬಿಡಿಸಲು ನಾವು ಬಹುಮುಖ್ಯವಾಗಿ ಮಾಡಬೇಕಿರುವುದು ಇಂದು ಈ ಪರಿಯ ಬ್ರಹ್ಮಾಚಾರದ ಹರವು ಹೆಚ್ಚಲಿಕ್ಕೂ ಭಾರತೀಯ ಪ್ರಭುತ್ವದ ಸ್ವರೂಪಕ್ಕೂ ಏನಾದರೂ ಸಂಬಂಧ ಇದೆಯೇ ಎಂಬುದನ್ನು ನೋಡಬೇಕು. ಈ ದಿಸೆಯಲ್ಲಿ ಮುಂದುವರಿದರೆ ನಮ್ಮ ಜರ್ಮನ್ಯ ದಿಕ್ಕು ಸೃಧಾಂತಿಕವಾಗಬೇಕಾಗುತ್ತದೆ. ಈ ಲೇಖನದ ಸ್ವರೂಪದ ಮತ್ತು ಗಾತ್ರದ ದೃಷ್ಟಿಯಿಂದ ಅದು ಹೆಚ್ಚ ಸಂಕೀರ್ಣ ಮತ್ತು ಧೀರ್ಘವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಬಿಡಿಸಲು ನಾವು ಸಾಗಬೇಕಿರುವ ದಾರಿಯನ್ನು ಸರಳವಾಗಿ ಮತ್ತು ಸೂಚ್ಯವಾಗಿ ಪರಿಚಯಿಸುವ ಕೆಲಸವನ್ನು ಇಲ್ಲಿ ನೇರವೇರಿಸಲಾಗುವುದು.

ಭಾರತದ ಬ್ರಹ್ಮಾಚಾರದ ಸಮಸ್ಯೆಯನ್ನು ಒಂದು ಸಾಂಸ್ಕೃತಿಕ ಭಿನ್ನತೆಯಿಂದ ಹುಟ್ಟಿದ ಸಮಸ್ಯೆ ಎಂದು ನೋಡಲು ಸಾಧ್ಯವೇ ಎಂದು ಪ್ರಯತ್ನಿಸುವ. ಅಂದರೆ, ಭಾರತೀಯ ಪ್ರಭುತ್ವದ ಸ್ವರೂಪ ಮತ್ತು ಅದು ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯವು ಭಾರತೀಯ ಸಂಸ್ಕೃತಿಗೆ ಅಪರಿಚಿತವಾದ ಮತ್ತು ಪಶ್ಚಿಮದಿಂದ ಎರವಲು ಬಂದ ಸಂಗತಿಯಾಗಿರುವುದರಿಂದಲೇ ಈ ಸಮಸ್ಯೆ ಬೃಹತ್ ಸ್ವರೂಪವಾಗಿ ಕಾಡುತ್ತಿರಬಹುದೇ ಎಂಬ ಕುಶಾಹಲ ನನ್ನದು. ಭಾರತೀಯ ಸಮಾಜ ಮತ್ತು ಸಂಸ್ಕೃತಿಯನ್ನು ಪಶ್ಚಿಮವು ಹೇಗೆ ತನ್ನದೇ ಸಾಂಸ್ಕೃತಿಕ ಅನುಭವಗಳ ಹಿನ್ನೆಲೆಯಲ್ಲಿ ವಿವರಿಸಿದೆ ಮತ್ತು ಆ ವಿವರಣೆಯೇ ಇಂದಿಗೂ

ಇಲ್ಲಿಯ ಸಮಾಜದ ಸಮಸ್ಯೆಗಳ ವಿವರಣೆಗೆ ಮತ್ತು ಅವುಗಳ ಪರಿಹಾರಕ್ಕೆ ತಳಹದಿಯಾಗಿದೆ ಎಂದು ಇತ್ತೀಚಿನ ಸಂಶೋಧನೆಗಳು ತೋರಿಸಿರುವುದು ಈ ರೀತಿಯ ಕುಶಾಹಲಕ್ಕೆ ಕಾರಣವಾಗಿದೆ.

ಈ ಸಾಂಸ್ಕೃತಿಕ ಭಿನ್ನತೆಗೂ ಪ್ರಭುತ್ವ ಮತ್ತು ಭ್ರಷ್ಟಾಚಾರ ಎರಡರ ಸಂದರ್ಭದಲ್ಲಿ ವಿಶ್ಲೇಷಿಸುವುದು ಅನಿವಾರ್ಯವಾಗಿದೆ. ಪ್ರಭುತ್ವವು ಹೊರಾತ್ಮೆ ಸಮಾಜಗಳಿಗೆ ಅಪರಿಚಿತವಾದ ವಿಶೇಷವಾದ ಸಾರ್ವಜನಿಕ ವಲಯವನ್ನು ಸೃಷ್ಟಿಸಿದ್ದರೆ ಭ್ರಷ್ಟಾಚಾರದ ಕಲ್ಪನೆಯು ಇಲ್ಲಿಯ ಜನರ ಸಾರ್ವಜನಿಕ ವ್ಯವಹಾರಗಳಿಗೆ ನೈತಿಕತೆಯ ಮಾನದಂಡದ ಮೋಷಾಕನ್ನು ತೋಡಿಸಿದೆ. ಈ ನೈತಿಕತೆಯ ಮಾನದಂಡವೂ ಸಹ ಇಲ್ಲಿಯವರಗೆ ಅನುಭವಕ್ಕೆ ನಿಲುಕದ ಸಂಗತಿಯಾಗಿದೆ. ಮೊದಲಿಗೆ ಪ್ರಭುತ್ವದ ವಿಚಾರವನ್ನು ತೆಗೆದುಕೊಳ್ಳುವ.

ಸಾರ್ವಭೌಮ ಪ್ರಭುತ್ವ (State) ಮತ್ತು ಸಾರ್ವಜನಿಕ ವಲಯ

ಇಂದಿನ ಭಾರತೀಯ ಪ್ರಭುತ್ವ ಎನ್ನುವ ರಾಜಕೀಯ ವ್ಯವಸ್ಥೆಯು ಪಶ್ಚಿಮದ ರಾಜಕೀಯ ವ್ಯವಸ್ಥೆಯಿಂದಲೇ ಎರವಲು ತಂದಿರುವುದು ಎನ್ನುವುದು ಇಂದು ರಾಜ್ಯಶಾಸ್ತ್ರದ ವಲಯದಲ್ಲಿ ಒಂದು ಸಾಮಾನ್ಯ ತಿಳುವಳಿಕೆಯೇ ಆಗಿದೆ. ಅದನ್ನು ಒಂದು ರೀತಿಯಲ್ಲಿ ಸಕಾರಾತ್ಮಕವಾಗಿಯೇ ವಿವರಿಸಿಕೊಳ್ಳಲಾಗಿದೆ. ಅಂದರೆ ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಪ್ರಾಯೋಗಿಕವಾಗಿ ದೃಢಪಡಿಸಿಕೊಂಡು ಅಳವಡಿಸಿಕೊಂಡು ಬರಲಾದ ರಾಜಕೀಯ ರಚನೆಗಳಿಂದ ಅತ್ಯುತ್ತಮವಾದ ಅಂಶಗಳನ್ನು ಸಂವಿಧಾನ ಕರ್ತೃಗಳು ಪಡೆದು ಭಾರತೀಯ ರಾಜಕೀಯ ವ್ಯವಸ್ಥೆಗೆ ಅಳವಡಿಸಿದಾರೆ ಎನ್ನುವುದು ಆ ಹೆಗ್ಲಿಕೆ. ಆದರೆ ಈ ಹೆಗ್ಲಿಕೆಯ ಮೇಲೆ ಅಳವಡಿಸಿಕೊಂಡಿರುವ ರಾಜಕೀಯ ರಚನೆಗಳು ಇಲ್ಲಿಯ ಸಾಮಾಜಿಕ ಸಂದರ್ಭದಲ್ಲಿ ಇಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯ ಜನರು ಇವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಆ ಕಾರಣದಿಂದಾಗಿ ಅವುಗಳಿಗೆ ಮೂರಕವಾಗಿ ನಡೆದುಕೊಳ್ಳದೇ ಇರುವುದರಿಂದ ಅವು ಇಲ್ಲಿ ಅಪಭೂತ (ಜ್ಞಾತಿಣಾಂಶ) ಕ್ಕೆ ಒಳಗಾಗಿ ಇದರಿಂದಲೇ ಸಮಸ್ಯೆಗಳು ಸೃಷ್ಟಿಯಾಗುತ್ತವೆಯೇ ಎನ್ನುವಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಶ್ಚಿಮದಲ್ಲಿ ಪ್ರಭುತ್ವ ಪರಿಕಲ್ಪನೆ ಬೆಳವಣಿಗೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ನಮಗೆ ಗೊತ್ತಿರುವ ಹಾಗೆ ಸೈಟ್ ಎನ್ನುವುದು ಒಂದು ಸಾರ್ವಭೌಮ ಸಂಸ್ಥೆ. ಯಾರೂ ಪ್ರಶ್ನಾಲಾರದ ಅಧಿಕಾರ ಅದಕ್ಕಿದೆ. ಜನರ ಜೀವನವು ಈ ಸೈಟ್‌ನ ಸಾರ್ವಭೌಮ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟು ನಡೆಯಬೇಕು. ಈ ಸ್ವರೂಪದ ಸೈಟ್ ಎಂದೆಂದಿಗೂ ಸಾರ್ವತ್ರಿಕವಾಗಿಯೇ ಇತ್ತೇ? ಖಂಡಿತವಾಗಿಯೂ ಇಲ್ಲ. ಈ ರೀತಿಯ ಸೈಟ್ ಬೆಳೆದು ಬಂದಿದ್ದ ಪಠ್ಯಮ/ಯೂರೋಪಿನಲ್ಲಿ ಮತ್ತು ಈ ರೀತಿಯ ಸಾರ್ವಭೌಮ ನಿಯಂತ್ರಕ ಮತ್ತು ನಿರ್ದೇಶಕನ ಸ್ವರೂಪವನ್ನು ಪಡೆದುಕೊಂಡಿದ್ದು ಹೆಚ್ಚುಹಿತೆಂದು 17–18ನೇ ಶತಮಾನದ ನಂತರ (Mukherji, Partha Nath, 2010).

ಗ್ರೀಕ್ ಮತ್ತು ರೋಮಾನ ಕಾಲಘಟ್ಟದಲ್ಲಿಯೂ ಅಲ್ಲಿ ಸೈಟ್ ಕಲ್ಪನೆ ಇದ್ದರೂ ಅದು ಸಾರ್ವಭೌಮ ಸೈಟ್ ಆಗಿರಲಿಲ್ಲ. ಅಂದರೆ ಜನರ ಜೀವನ ಸೈಟ್‌ನ ಏಕೀಕೃತ ಸಾರ್ವಭೌಮ ಕಾನೂನಿಗೆ ಒಳಪಟ್ಟಿರಲಿಲ್ಲ. ಸೈಟ್‌ಗೆ ಈ ಸ್ವರೂಪ ಬರುವುದಕ್ಕೂ ಕಾನೂನಿಗೆ ಸಾರ್ವಭೌಮ ಸ್ವರೂಪ ದಕ್ಕುವುದಕ್ಕೂ ಸಂಬಂಧವಿದೆ. ರೋಮನ್ನರ ಕಾಲದವರೆಗೂ ಕಾನೂನುಗಳು ಎಂದರೆ ಅವು ರೂಢಿ ಸಂಪ್ರದಾಯಗಳಿಂತ ಇದ್ದವು. ರೋಮನ್ ಸಾಮ್ರಾಜ್ಯ ನೂರಾರು ಬುಡಕಟ್ಟಿಗಳನ್ನು ಒಳಗೊಂಡಿದ್ದರಿಂದ ಆ ನೂರಾರು ಬುಡಕಟ್ಟಿಗಳ ಜನರಿಂದ ಅವುಗಳದ್ದೇ ಆದ ನೀತಿ-ನಿಯಮ ಪದ್ಧತಿಗಳಿಂತಯೇ ಇತ್ತು (Raymond Wacks, 2006). ರೋಮನ್ನರ ಜಸ್ಟಿ ಜಂಟಿಯಂ ಈ ಸ್ವರೂಪದ ಕಾನೂನುಗಳ ಕ್ರಾಡೀಕರಣವಾಗಿತ್ತು. ಹಾಗಾಗಿ ಒಂದು ಬುಡಕಟ್ಟಿನ ಜೀವನಕ್ಕೆ ಸಂಬಂಧಿಸಿದ ರೋಮನ್ನರ ನಿಯಮಗಳಿಗೂ ಮತ್ತೊಂದು ಬುಡಕಟ್ಟಿಗೆ ಸಂಬಂಧಿಸಿದ ನಿಯಮಗಳಿಗೂ ಅಜಗಜಾಂತರ ವ್ಯಾತಾಸಗಳಿದ್ದವು. ಹೀಗೆ ರೋಮನ್ನರ ಕಾಲಘಟ್ಟದಲ್ಲಿ ರಾಷ್ಟ್ರದ ಏಕೀಕೃತ ಸಾರ್ವಭೌಮ ಕಾನೂನುಗಳು ಆ ಸಾಮ್ರಾಜ್ಯದ ಎಲ್ಲಾ ನಾಗರಿಕರನ್ನು ನಿಯಂತ್ರಿಸಿ ನಿರ್ದೇಶಿಸುತ್ತಿರಲಿಲ್ಲ. ರೋಮನ್ ಬುಡಕಟ್ಟಿಗಳ ಸಂಸ್ಕೃತಿಯಲ್ಲಿದ್ದ ರಿಲಿಜಿಯೋ ಸ್ವರೂಪವೇ ಹಾಗಿತ್ತು. ಒಂದೊಂದು ಬುಡಕಟ್ಟಿನ ಪೀಠಿಗೆಯಿಂದ ಪೀಠಿಗೆಗೆ ದಾಟಿಕೊಂಡು ಬಂದ ಒಂದೊಂದು ರೀತಿಯ ಸಂಪ್ರದಾಯದ ರೂಢಿ-ಪದ್ಧತಿಗಳನ್ನು ಪಾಲಿಸಿಕೊಂಡು ಬರುತ್ತಿದ್ದವು. ಅದಕ್ಕೆ ತಕ್ಕ ಹಾಗೆ ಪ್ರತಿಯೊಂದು ಬುಡಕಟ್ಟಿನ ಕಟ್ಟಿಪಾಡುಗಳೂ ನೀತಿ ನಿಯಮಗಳೂ ವಿಭಿನ್ನವಾಗಿದ್ದವು (ಬಾಲಗಂಗಾಧರ ಎಸ್.ಎನ್. 1994).

ಈ ಪರಿಸ್ಥಿತಿ ರೋಮನ್‌ ಸಾಮ್ರಾಜ್ಯ ಕೊನೆಯ ಘಟ್ಟದಲ್ಲಿ ಮತ್ತು ಶ್ರೀಯನ್‌ ಚರ್ಚಿನ ಪ್ರಭಾವ ದಟ್ಟವಾಗಿ ಹಬ್ಬಿದ ಸಂದರ್ಭದಲ್ಲಿ ಬದಲಾಗುತ್ತದೆ. ಅಸಂಖ್ಯಾತ ರೋಮನ್‌ ಬುಡಕಟ್ಟಗಳ ಅಸಂಖ್ಯಾತ ಜೀವನ ವಿಧಾನ/ನೀತಿನಿಯಮಗಳನ್ನು ಸುಳ್ಳಿ ಮಾರ್ಗಗಳೆಂದು ನಿರೂಪಿಸಿದ ಶ್ರೀಯಾನಿಟಿ ಸಾರ್ವಭಾಷೆ ಗಾಡ್‌ನ ಯೋಜನೆ ಮತ್ತು ಇಚ್ಛೆಯಂತೆಯೇ ಸಕಲ ಮಾನವರು ಬದುಕವುದು ಯುಕ್ತವೆಂದು ವಾದಿಸಿತು. ಸಕಲರೂ ಆ ಸಾರ್ವಭಾಷೆ ಗಾಡ್ ಇಚ್ಛೆ/ಯೋಜನೆಯಂತೆ ಬದುಕಬೇಕೆಂದಾಗ ಎಲ್ಲರೂ ಒಂದೇ ರೀತಿಯ ಸತ್ಯವಾದ ಗಾಡ್‌ನ ನಿಯಮಗಳನ್ನು ಅನುಸರಿಸಬೇಕು. ಹಾಗಾಗಿ ಒಂದೊಂದು ಬುಡಕಟ್ಟ ಸಮುದಾಯಗಳಿಗೆ ಒಂದೊಂದು ರೀತಿಯ ನಿಯಮಗಳಿಂದ ಅದು ಆಯಾ ಬುಡಕಟ್ಟಗಳು ಹಾಕಿಕೊಂಡಿರುವ ಸುಳ್ಳಿ ಮಾರ್ಗಗಳ ಪರಿಣಾಮ. ಗಾಡ್ ನಿಯಮದಂತೆ ಬದುಕುವುದೊಂದೇ ಸತ್ಯವಾದ ಮಾರ್ಗ ಮತ್ತು ಅದು ಒಂದೊಂದು ಸಮುದಾಯಕ್ಕೆ ಒಂದೊಂದು ರೂಪದಲ್ಲಿರುವುದಿಲ್ಲ. ಎಲ್ಲರಿಗೂ ಒಂದೇ ಆಗಿರುತ್ತದೆ. ಹಾಗೆಯೇ ಇಂತಹ ನಿಯಮಗಳು ಗಾಡ್‌ನ ನಿಯಮಗಳಾದ್ದರಿಂದ ಅವನ್ನು ಪ್ರಶ್ನಿಸಬಾರದು, ಏಕೆಂದರೆ ಅವನ್ನು ಪ್ರಶ್ನೆಮಾಡುವುದರಿಂದ ಗಾಡ್‌ನ ಅಸ್ತಿತ್ವವನ್ನೇ ಪ್ರಶ್ನಿಸಿದಂತೆ (ಅದೇ). ಹೀಗೆ ನಿಯಮಗಳ ಸಾರ್ವಭಾಷೆಯತ್ತೆಯ ಸ್ವರೂಪವನ್ನೂ ಶ್ರೀಯಾನಿಟಿಯ ಪ್ರವರ್ಧಮಾನತೆಯಂದಿಗೇ ಗುರುತಿಸಬಹುದು.

ಹೀಗೆ ರೋಮನ್‌ನ ಆಳ್ಳಿಕೆ ಕೊನೆಗೊಂಡ ನಂತರ ಅಂದರೆ ಶ್ರೀತ. ನಾಲ್ಕನೇ ಶತಮಾನದಿಂದ ಶ್ರೀತ.13–14ನೇ ಶತಮಾನದವರೆಗೂ ಅಂದರೆ ಸರಿಸುಮಾರು ಒಂದು ಸಾವಿರ ವರ್ಷಗಳ ಕಾಲ ಶ್ರೀಯನ್‌ ಚರ್ಚಿನ ಆಳ್ಳಿಕೆಗೆ ಒಳಪಟ್ಟು ಯೂರೋಪು ಈ ಶ್ರೀಯನ್‌ ಧಿಯಾಲಜಿಯ ಗಾಡ್, ಅವನ ಸಾರ್ವಭಾಷೆಯತ್ತೆ, ಅಲ್ಲಿಯ ಮಾನವ ಜನಜೀವನದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಪಾಲಿಸಬೇಕಾದ ಆ ಗಾಡ್‌ನ ಕಾನೂನುಗಳ ಪರಿಕಲ್ಪನೆ ಬೆಳೆದು ಬಂತು. 16–17 ನೇ ಶತಮಾನದ ನಂತರ ಚಿರಪರಿತ ‘ಚರ್ಚ್ ಮತ್ತು ಸ್ಕೇಟ್ ನಡುವಳಿ ವಿವಾದ’ ಅಂತ್ಯಗೊಂಡ ನಂತರ ಪ್ರವರ್ಧಮಾನಕ್ಕೆ ಬಂದ ಸ್ಕೇಟ್ ಹೆಚ್ಚು ಕಡಿಮೆ ಚರ್ಚಿನ ಪಡಿಯಚ್ಚಿನಂತೆಯೇ ಇತ್ತು. ಅಂದರೆ, ಒಂದು ರೀತಿಯಲ್ಲಿ ಸೆಕ್ಯುಲರೀಕೃತಗೊಂಡ ಚರ್ಚಿನ ರೂಪದಂತೆ. ಆ ಸ್ಕೇಟ್ ಶ್ರೀಯಾನಿಟಿಯ ಧಿಯಾಲಜಿಯ ವಾದದಿಂದ ಮೂಡಿದ ಸಾರ್ವಭಾಷೆ ಅಧಿಕಾರದ ಸ್ವರೂಪ ಪಡೆಯಿತು. ಈ ರೀತಿಯ ಸೆಕ್ಯುಲರೀಕೃತಗೊಂಡ ಸ್ಕೇಟ್‌ನ ಸಾರ್ವಭಾಷೆ ಕಾನೂನಿನ ಪರಿಕಲ್ಪನೆಯನ್ನು ಹ್ಯಾಗೋ ಗ್ರೋಷಿಯಸ್ ಮೊಟ್ಟಮೊದಲಿಗೆ ಕಟ್ಟಿಕೊಡುತ್ತಾನೆ. ಈ ರೀತಿಯ ಸೆಕ್ಯುಲರೀಕೃತ ಸಾರ್ವಭಾಷೆ ಕಾನೂನಿನ ಬೆಳವಣಿಗೆಯಾದ ಕೆಲವೇ

ವರ್ಷಗಳಲ್ಲಿ ಸುಪ್ರಸಿದ್ಧ ವೆಸ್ಟೇಂಡ್‌ಲೀಯ ಒಪ್ಪಂದ ಪರಿಸರದಲ್ಲಿನ ಇಂದಿನ ನೇಷನ್‌ಸ್ಟೇಟ್‌ನ ಪ್ರಾರಂಭವನ್ನು ಇಲ್ಲಿಂದ ಗುರುತಿಸುತ್ತಾರೆ. ಈ ಒಪ್ಪಂದದಂತೆ ಒಂದು ನೇಷನ್ (ಜನಾಂಗ) ವಾಸಿರುವ ಭೂಪ್ರದೇಶದ ಗಡಿಯನ್ನು ಗುರುತಿಸಿಕೊಂಡು ಅದಕ್ಕೇ ಒಂದು ಸಾರ್ವಭಾಬಿಕ ಸ್ಟೇಟ್ ಇರಬೇಕು. ಹೀಗೆ, ಪ್ರತಿಯೊಂದು ಜನಾಂಗಕ್ಕೂ ಒಂದೊಂದು ಸ್ಟೇಟ್ ರೂಪಿಸಿಕೊಂಡು ಆಯಾ ಜನಾಂಗ ವಾಸಿಸುವ ಪ್ರದೇಶದಲ್ಲಿ/ಅ ಪ್ರದೇಶದಲ್ಲಿ ವಾಸಿಸುವ ಜನಾಂಗದ ಮೇಲೆ ಆ ಸ್ಟೇಟ್‌ನ ಸಾರ್ವಭಾಬಿಕ ಕಾನೂನು ಚಾಲ್ತಿಯಲ್ಲಿರುತ್ತದೆ. ಇದನ್ನು ಇತರೇ ಸ್ಟೇಟ್‌ಗಳಾಗಲೇ, ಸ್ಟೇಟ್‌ನ ಒಳಗಿರುವವರಾಗಲೇ ಪ್ರಶ್ನಾಸುವಂತಿಲ್ಲ (Raymond Wacks, 2006). ಈ ರೀತಿಯ ಸಾರ್ವಭಾಬಿಕ ಪ್ರಭುತ್ವದ ಮೊಳಕೆ ಇಲ್ಲಿ ಒಡೆಯುತ್ತದೆ.

ಅಂದರೆ, ಸಾರ್ವಭಾಬಿಕ ಪ್ರಭುತ್ವ ಅಥವಾ ಸ್ಟೇಟ್ ಎನ್ನಾಗುವುದು ಕ್ರಿಷ್ಟಿಯನ್ ನಂಬಿಕೆಯ ಸೆಕ್ಯುಲರೀಕ್ರೆತರೂಪವೆನ್ನಾಗುವುದು ಇಲ್ಲಿ ವೇದ್ಯವಾಗುತ್ತದೆ. ಯಾರೂ ಯಾವುದೇ ರೀತಿಯಲ್ಲಾದರೂ ಬದುಕುವುದು ತರವಲ್ಲ. ಒಂದು ಪ್ರಭುತ್ವದೊಳಗಿರುವ (ಗಾಡ್ ಪ್ರಭುವಾದರೆ, ಆತನ ದೃವ ಸಾಮ್ರಾಜ್ಯದ ಪ್ರಜೆಗಳಾದ ಮಾನವ ಕುಲ ಆತನ ನಿಯಮಗಳನ್ನಷ್ಟೇ ಪಾಲಿಸಬೇಕು. ಮತ್ತು ಅದು ಎಲ್ಲರಿಗೂ ಏಕರೂಪದಲ್ಲಿರುತ್ತದೆಯೇ ವಿನಃ ಭಿನ್ನವಾಗಿರುವುದಿಲ್ಲ). ಎಲ್ಲರೂ ಆ ಪ್ರಭುತ್ವದ ನಿಯಮಗಳನ್ನು ಪ್ರಶ್ನಾತೀತವಾಗಿ ಪಾಲಿಸಬೇಕು, ಮತ್ತು ಅದು ಏಕರೂಪವಾಗಿಯೇ ಇರಬೇಕು. ಇದೇ ನೆಲೆಯಲ್ಲಿಯೇ ಮುಂದೆ ಪ್ರಭುತ್ವದ ಬಗ್ಗೆ ವ್ಯವಸ್ಥಿತವಾದ ಸಿದ್ಧಾಂತಗಳನ್ನು ಬೆಳೆಸಲು ಪ್ರಯೋಜಿಸುವ ಹಾಬ್ಸ್, ಲಾಕ್, ರೂಸ್‌ನ್ನು, ಹಾಗೂ ಆಸ್ಟ್ರೇಲಿಯನ್‌ನಂತಹ ಸಾರ್ವಭಾಬಿಕ ಪ್ರಭುತ್ವದ ಚಿತ್ರಣವನ್ನು ಕೊಡುತ್ತಾರೆ. ಅದರಲ್ಲಿ ಲಾಕ್‌ನ ಸಿದ್ಧಾಂತ ಹೇಗೆ ಕ್ರಿಷ್ಟಿಯನ್ ಧಿಯಾಲಜಿಯ ಸೆಕ್ಯುಲರೀಕ್ರೆತರೂಪ ಎನ್ನಾಗಿರುವುದನ್ನು ಎನ್.ಎನ್.ಬಾಲಗಂಗಾಧರರು ಸ್ವಷ್ಟವಾಗಿಯೇ ತೋರಿಸುತ್ತಾರೆ¹

ಪ್ರಭುತ್ವ ಮತ್ತು ಭಾರತೀಯ ಸಂದರ್ಭ

ಭಾರತದಂತಹ ಸಂದರ್ಭದಲ್ಲಿರುವಂತಹ ಈ ರಾಜಕೀಯ ಪ್ರಭುತ್ವದ ಸ್ವರೂಪವೂ ಇದೇ ಹಿನ್ನಲೆಯಿಂದ ಪಡೆದ ಅಂಶವಾಗಿದೆ. ಸ್ವಾತಂತ್ರ್ಯನಂತರ ವಿಶ್ವದ ಇತರಂಡಿಗಳಂತಹೇ ಭಾರತದಲ್ಲಿಯೂ

¹ ನೋಡಿ: Jakob De Roover S. N. Balagangadhara, John Locke, Christian Liberty, and the Predicament of Liberal Toleration <http://www.jstor.org/stable/20452650>.

ಒಂದು ರಾಜಕೀಯ ಮಾದರಿಯನ್ನು ರೂಪಿಸಲಾಯಿತು ಮತ್ತು ಅದನ್ನು ‘ನೇಷನ್‌ಸ್ಟೇಟ್’ ಮಾದರಿ ಎಂದೂ ಕರೆಯಲಾಯಿತು. ಆದರೆ ಇದು ಸಂವಿಧಾನ ಮತ್ತು ಶಾಸನಗಳ ರೂಪದಲ್ಲಿ ಪ್ರಕಟಗೊಂಡರೂ ಇಲ್ಲಿಯ ಜೀವನದ ಮಾದರಿಯಾಗಿ ಪ್ರಕಟಗೊಂಡಿತೇ ಎನ್ನುವುದು ಪ್ರಮುಖ ಪ್ರಶ್ನೆ. ಈ ಕುರಿತು ಬರೆಯಲ್ಪಟ್ಟರುವ ಅಸಂಖ್ಯಾತ ಲೇಖನಗಳು ಪುಸ್ತಕಗಳು ತೋರಿಸುವಂತೆ ಹಾಗೆ ಪ್ರಕಟಗೊಳ್ಳುತ್ತಿಲ್ಲ ಎನ್ನುವ ಹಲುಬುವಿಕೆ ಎದ್ದುಕಾಣುತ್ತದೆ. ಆದರೆ ಈ ಹಲುಬುವಿಕೆಗಳು ಹೀಗೆ ಪ್ರಕಟಗೊಳ್ಳುತ್ತಿರಲು ಭಾರತೀಯ ಸಮಾಜವನ್ನು ಅಂದರೆ ಇಲ್ಲಿಯ ಜಾತಿ ಪದ್ಧತಿ, ಶೋಷಣೆಯನ್ನೇ ಆಥಾರವನ್ನಾಗಿಸಿಕೊಂಡಿರುವ ಹಿಂದೂ ಧರ್ಮ, ಅದರ ಮೌಢ್ಯತೆ ಮತ್ತು ಒಡಕಿನ ಗುಣಗಳು ಅದರೊಳಗೆ ಜೀವಿಸುವ ಸಾಮಾನ್ಯ ಜನರನ್ನು ಮತ್ತು ಅವರಿಂದ ಆಯ್ದುಗೊಂಡ ನಾಯಕರನ್ನು ಹೊಣೆಯನ್ನಾಗಿಸುತ್ತದೆ (Bidyut Chakrabarty, 2008).

ಆದರೆ, ಈ ಮಾದರಿಯು ವಾಸ್ತವವಾಗಿ ಪ್ರಕಟಗೊಳ್ಳಲು ಇಲ್ಲಿಯವರೆಲ್ಲರೂ ಒಂದು ಜನಾಂಗವಾಗಿರಬೇಕು ಮತ್ತು ಸಾರ್ವಭೌಮ ಕಾನೂನುಗಳನ್ನು ಏಕರೂಪ ನಿರ್ದೇಶನವಾಗಿ ಸ್ವೀಕರಿಸಲು ಆ ರೀತಿಯ ಸಾರ್ವಭೌಮ ನಿಯಮವೆಂದರೇನು ಮತ್ತು ಅದನ್ನು ಪ್ರಶ್ನಿಸದೆ ಪಾಲಿಸಬೇಕು ಎಂಬುದನ್ನು ಜೀವನ ವಿಧಾನವನ್ನಾಗಿ ಹೊಂದಿರುವ ಸಂಸ್ಕೃತಿಯೂ ಇಲ್ಲಿರಬೇಕು ಅಲ್ಲವೇ ಎನ್ನುವಂತಹ ಅಂಶಗಳನ್ನು ಮುಂದಿಟ್ಟುಕೊಂಡರೆ ಇಡೀ ವಿಷಯವನ್ನು ಬೇರೆಯದೇ ರೀತಿಯಲ್ಲಿ ಚರ್ಚಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವತಂತ್ರ ಮೂರ್ವದಲ್ಲಿ ಈ ರೀತಿಯ ಒಂದು ಜನಾಂಗವಿದ್ದ ಲಕ್ಷಣಗಳಿಲ್ಲ. ಹಾಗೆಯೇ ಸ್ವತಂತ್ರ ನಂತರವೂ ಆ ರೀತಿಯ ಜನಾಂಗ ಸೃಷ್ಟಿಯಾಗಲೂ ಇಲ್ಲ. ಹಾಗೆಯೇ, ಸಾರ್ವಭೌಮ ಸ್ವೇಚ್ಛಾನ ಪರಿಚಯವೂ ಭಾರತದಲ್ಲಿ ಇರಲಿಲ್ಲ; ಅದು ಬ್ರಿಟೀಷರಿಂದ ನಮಗೆ ಬಳುವಳಿಯಾಗಿ ಬಂದ ಪರಿಕಲ್ಪನೆ. ಆದರೆ ಅದೆಂದೂ ಇಲ್ಲಿಯ ಜೀವನ ವಿಧಾನವಾಗಲಿಲ್ಲ. ಹಿಂದೆ ರಾಜಮಹಾರಾಜರ ಆಳ್ಳಕೆಯಲ್ಲಿ ಸ್ಥಳೀಯ ಜನರ ಜೀವನ ಅಲ್ಲಿಯ ಇಲ್ಲವೇ ಆಯಾ ಜಾತಿಗಳ ರೂಢಿ ಪದ್ಧತಿಯಂತೆ ನಡೆಯುತ್ತಿದ್ದವೇ ವಿನಿ: ಪ್ರಭುತ್ವಗಳ ಕಾನೂನಿನ ಪ್ರಕಾರವಾಗೇನೂ ಅಲ್ಲ. ಹಾಗಾಗಿ ಪ್ರಭುತ್ವದ ಕಾನೂನಿನ ಪ್ರಕಾರ ಜೀವನ ನಡೆಸುವುದೂ ಇಲ್ಲಿಯ ಸಂಸ್ಕೃತಿಗೆ ಅಷ್ಟೇ ಅಪರಿಚಿತ(ರಾಜಾರಾಮ ಹೆಗಡೆ, 2008).

ಈ ರೀತಿಯ ಸಂಸ್ಕೃತಿಯಿರುವೆಡೆ ಮೊದಲಿಗೆ ಸ್ವೇಚ್ಛಾ ಬ್ರಿಟೀಷರ ಮೂಲಕ (ಇಲ್ಲಿಯ/ಹಿಂದು ಜನರ ಜೀವನದ ಆಥಾರ ನಿಯಮಗಳೆಂದು ಕ್ರೋಧಿಕರಿಸಿ ಶಾಸನಗಳನ್ನಾಗಿ ಮಾಡಿ) ಪ್ರವೇಶವಾಯಿತು. ನಂತರ, ಸ್ವತಂತ್ರಾಗಿ ನಂತರ ನೇಷನ್‌ಸ್ವೇಚ್ಛಾ ಎನ್ನುವುದು ಭಾರತೀಯ ಪ್ರಭುತ್ವ ಭಾರತೀಯ

ಕಾನೂನುಗಳ (ಭಾರತೀಯರದ್ದೆಂದು ಕ್ಲೋಧಿಕರಿಕೊಟ್ಟವರು ಬ್ರಿಟೀಷರು) ಮೂಲಕ ಆಳುವ ವ್ಯವಸ್ಥೆಯ ರೂಪದಲ್ಲಿ ಪ್ರವೇಶವಾಯಿತು. ಆದರೆ ನೇಷನ್ ಸೈಟ್ ಎಂದಿಗೂ ಇಲ್ಲಿಯ ಜನರ ಅನುಭವ ಪ್ರಪಂಚದ ವಾಸ್ತವವಾಗಿ ಬದಲಾಗಲಿಲ್ಲ. ಅದಕ್ಕೆ ಇಲ್ಲಿಯ ಜನರಲ್ಲರೂ ಒಂದು ಜನಾಂಗವಾಗಿ ಬದಲಾಗಬೇಕಿತ್ತು ಮತ್ತು ಪಶ್ಚಿಮ ಸಂಸ್ಕೃತಿಯ ಪಡಿಯಚ್ಚಿನಂತೆ ಸಮಾಜವೂ ಬದಲಾಗ ಬೇಕಿತ್ತು. ಆದರೆ ಅದಾಗದ ಕಾರಣ (ಆಗಬೇಕೆಂಬ ಆಶಯ ಇದಲ್ಲ) ಇದು ಕೇವಲ ಪರಿಕಲ್ಪನೆಯಲ್ಲಿ ಉಳಿಯಿತೇ ಏನಹ ಜನರ ವಾಸ್ತವಿಕ ಜೀವನ ವಿಧಾನವಾಗಿ ಬದಲಾಗಲಿಲ್ಲ.

ಭ್ರಷ್ಟಾಚಾರ ಮತ್ತು ನೈತಿಕತೆಯ ಚೌಕಟ್ಟು

ಪ್ರಭುತ್ವದ ಚೌಕಟ್ಟಿನಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸುವುದನ್ನು ಸಾಮಾನ್ಯವಾಗಿ ಭ್ರಷ್ಟಾಚಾರ ಎಂದು ಕರೆಯುತ್ತಾರೆ, ಮತ್ತು ಅದು ಈ ಚೌಕಟ್ಟಿನೊಳಗೆ ಅನೈತಿಕವೆಂದೂ ಸಹ ಗುರುತಿಸಲ್ಪಡುತ್ತದೆ. ಆದರೆ ಸಾಮಾಜಿಕ ನೆಲೆಯಲ್ಲಿ ಹೀಗೆ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಳ್ಳಬಿರುವುದಕ್ಕೂ ಅನೈತಿಕತೆಗೂ ಸಂಬಂಧವನ್ನು ಇಲ್ಲಿಯ ಜನರು ಭಾವಿಸಿಕೊಳ್ಳಬಿರುವುದನ್ನು ಮೇಲಿನ ಉದಾಹರಣೆಗಳಲ್ಲಿ ಉಲ್ಲೇಖಿಸಿದ್ದೆ. ಪ್ರಭುತ್ವದ ಚೌಕಟ್ಟಿನ ಸಾರ್ವಜನಿಕ ಜೀವನದ ನೆಲೆಯಲ್ಲಿ ಈ ರೀತಿಯ ನಡವಳಿಕೆಯು ಅನೈತಿಕ ಮತ್ತು ಅದರಿಂದಲೇ ಅದು ಭ್ರಷ್ಟಾಚಾರ ಎಂದು ಸಾಮಾನ್ಯವಾಗಿ ಸಮಾಜಶಾಸ್ತೀಯವಾಗಿ ಮತ್ತು ಮಾಡ್ಯಮ ವಲಯದಲ್ಲಿ ಗುರುತಿಸಲ್ಪಡುತ್ತಿದ್ದರೂ ಜನರು ಹಾಗೆ ಪರಿಭಾವಿಸುವುದು ಕಂಡುಬರುವುದಿಲ್ಲ. ಏಕೆ ಹೀಗೆ? ಇದನ್ನೂ ನಾನು ಒಂದು ಸಾಂಸ್ಕೃತಿ ಭಿನ್ನತೆಯ ಪ್ರಶ್ನೆಯಾಗಿಯೇ ನೋಡುವ ಪ್ರಯತ್ನ ಮಾಡಿದ್ದೇನೆ.

ಯಾವುದೇ ವ್ಯಕ್ತಿ ಅಥವಾ ಸಮೂಹದ ಯಾವುದೇ ಒಂದು ನಡವಳಿಕೆ ಭ್ರಷ್ಟನಡವಳಿಕೆ ಎಂದು ಗುರುತಿಸುವುದು ಹೀಗೆ ಆರಂಭವಾಯಿತು? ಈ ಪ್ರಶ್ನೆ ಇಟ್ಟಿಕೊಂಡು ಹುಡುಕಿದರೆ ಸಿಗುವ ಉತ್ತರ ವಿಶೇಷವಾದದ್ದು. ಭಾರತದಲ್ಲಿ ಈ ರೀತಿಯ ವಿವರಣೆಗಳು ಬ್ರಿಟೀಷರಿಂದ ಆರಂಭವಾಗುತ್ತದೆ. ಬ್ರಿಟೀಷರು “ಸುಳ್ಳ ಆಚರಣೆ”ಗಳನ್ನೇ ಭ್ರಷ್ಟ ಆಚರಣೆಗಳೆಂದು ಗುರುತಿಸುತ್ತಾರೆ. ಇದಕ್ಕೂ ನಿಜ ರಿಲಿಜನ್ ಮತ್ತು ಸುಳ್ಳ ರಿಲಿಜನ್ ಎನ್ನುವ ಪಶ್ಚಿಮದ ಶ್ರೀಶಿಯನ್ ಧಿಯಾಲಜಿಯ ಚೌಕಟ್ಟಿಗೂ ಸಂಬಂಧವಿದೆ. ನಿಜವಾದ ರಿಲಿಜನ್ (ಗಾಡ್‌ನ)ನೈತಿಕ ನಿಯಮಗಳ ಆಧಾರದಲ್ಲಿದ್ದ ಅದನ್ನು ಪಾಲಿಸುವವರು ನೈತಿಕರು ಎಂದಾದರೆ ಸುಳ್ಳ ರಿಲಿಜನ್ ಅನ್ನು ಅನುಸರಿಸುವವರು ನಿಜ ರಿಲಿಜನ್‌ನ ನೈತಿಕ ನಿಯಮಗಳಿಗೆ ವಿರುದ್ಧವಾದ

ಅನ್ಯೇತಿಕ ಆಚರಣೆಗಳನ್ನು ಮಾಡುವವರು ಎಂದು ಗುರುತಿಸಲಾಗುತ್ತದೆ. ಭ್ರಷ್ಟತೆಯ ಇಂಗ್ಲೀಷ್‌
ರೂಪವಾದ ಕರಪ್ಪ (Corrupt) ಅಂದರೆ ಸತ್ಯವು ಭ್ರಷ್ಟಗೊಳ್ಳುವುದು ಅಥವಾ ವಿರೂಪಗೊಳ್ಳುವುದು
ಎಂದರ್ಥ. ಭಾರತೀಯ ಸಮಾಜ ಮತ್ತು ಇಲ್ಲಿಯ ಆಚರಣೆಗಳನ್ನು ವಿವರಿಸಬೇಕಾದರೆ ಅವರು ಬಳಸಿದ
ಭ್ರಷ್ಟ ರಿಲಿಜನ್ (Corrupt Religion), ಭ್ರಷ್ಟ ಸಮಾಜ (Corrupt Society), ಮತ್ತು ಭ್ರಷ್ಟ
ಆಚರಣೆಗಳು (Corrupt Practices) ಎಂಬ ವಿವರಣೆಗಳು ಈ ಹಿನ್ನೆಲೆಯಿಂದಲೇ ಬರುತ್ತವೆ. ಹಾಗಾಗಿ,
ಪಾಶ್ಚಾಯಾತ್ಮಕ ರಿಲಿಜನ್ ಸಂಸ್ಕೃತಿಯ ಹಿನ್ನೆಲೆಯಲ್ಲಿ ಭ್ರಷ್ಟ ಆಚರಣೆ ಅಥವಾ ನಡವಳಿಕೆ ಎಂದರೇನೆ ಅದು
ಅನ್ಯೇತಿಕ ಆಚರಣೆ ಅಥವಾ ಅನ್ಯೇತಿಕ ನಡವಳಿಕೆ ಎಂದರ್ಥವಾಗುತ್ತದೆ. ಹಾಗಾಗಿ, ಈ ಸಾಂಸ್ಕೃತಿಕ
ಹಿನ್ನೆಲೆಯ ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಭಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರೇನೆ ಈ
ಚೌಕಟ್ಟಿನ ಪ್ರಕಾರ ಅನ್ಯೇತಿಕತೆಯಲ್ಲಿ ತೊಡಗಿದ್ದಾರೆ ಎಂದಾಗುತ್ತದೆ. ಆದರೆ ಭಾರತೀಯ ಸಂದರ್ಭದಲ್ಲಿ ಈ
ರಿಲಿಜನ್ ಸಂಸ್ಕೃತಿಯ ಹಿನ್ನೆಲೆ ಇಲ್ಲದಿರುವುದರಿಂದ ಭ್ರಷ್ಟಾಭಾರದಲ್ಲಿ ತೊಡಗಿದ್ದವರು ಅನ್ಯೇತಿಕ
ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಮನೋಭಾವನೆ ಜನರಲ್ಲಿ ಬರುವುದಿಲ್ಲ. ಬದಲಾಗಿ ಹೆಚ್ಚಿಂದರೆ
ಅವರು ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡು ತಪ್ಪಮಾಡಿದ್ದಾರೆ ಎಂದುಕೊಳ್ಳುತ್ತಾರೆ
ಅಷ್ಟೇ.

ಪ್ರಭುತ್ವ ಮತ್ತು ಭ್ರಷ್ಟಾಭಾರ:

ಒಟ್ಟಾರೆ ಭಾರತದಲ್ಲಿನ ವಸಾಹತು ಮೂರ್ವ ರಾಜಕೀಯ ರಚನೆಗಳ ಕುರಿತ ಬರವಣಿಗೆಗಳನ್ನು
ಗಮನಿಸಿದರೆ ಆಗ ಇಂದು ನಾವು ಹೊಂದಿರುವ ರಾಜಕೀಯ ರಚನೆಗಳೆಲ್ಲವೂ ಬಹುತೇಕ ಅಸ್ತಿತ್ವದಲ್ಲಿ
ಇಲ್ಲದಿರುವುದು ಕಾಣಲ್ಪಡುತ್ತದೆ. ಮೂಲಭೂತವಾಗಿ ಇಲ್ಲಿದ್ದ ಪ್ರಭುತ್ವಗಳು ಜನರ ಸಾಮಾಜಿಕ
ವ್ಯವಹಾರಗಳನ್ನು ಯಾವುದೇ ರೀತಿಯಲ್ಲಿ ನಿರ್ವಹಿಸುವ ಅಥವಾ ನಿಯಂತ್ರಿಸುವ ಕೆಲಸ ಮಾಡುತ್ತಿರಲಿಲ್ಲ.
ಮತ್ತು ಆ ರೀತಿಯ ಯಾವುದೇ ಕಾನೂನು ವ್ಯವಸ್ಥೆಗಳು ಇಲ್ಲಿ ಅಸ್ತಿತ್ವದಲ್ಲಿದ್ದುದು ನಮಗೆ
ಕಂಡುಬರುವುದಿಲ್ಲ. ಎಲ್ಲವನ್ನೂ ಜನರೇ ನಿರ್ವಹಿಸಿಕೊಳ್ಳುತ್ತಿದ್ದರು. ಹಾಗಾಗಿ ಇಲ್ಲಿ ಆಗ ಈಗಿನಂತೆ
ಪ್ರಭುತ್ವದಿಂದ ನಿರ್ವಹಿಸಲ್ಪಡುವ ಸಾರ್ವಜನಿಕ ಜೀವನದ ಕಲ್ಪನೆಯೇ ಇರಲಿಲ್ಲ. ಈ ರೀತಿಯ ಸಾಂಸ್ಕೃತಿಕ
ಜೀವನ ಕ್ರಮಕ್ಕೆ ಒಗ್ಗಿಕೊಂಡಿದ್ದಂತಹ ಮತ್ತು ಅದರ ಆಧಾರದ ಮೇಲೆಯೇ ತಮ್ಮ ವ್ಯವಹಾರ ನಡೆಸುವ
ಜೀವನವಿಧಾನವನ್ನು ಬೆಳೆಸಿಕೊಂಡು ಬಂದ ಇಲ್ಲಿಯ ಜನರಿಗೆ ಇಂದಿನ ಪ್ರಭುತ್ವ ನಿಯಂತ್ರಿತ

ಸಾರ್ವಜನಿಕ ವಲಯ ಎನ್ನುವುದೇ ಒಂದು ರೀತಿಯಲ್ಲಿ ಅಪರಿಚಿತವಾದ ಸಂಗತಿಯಾಗಿದೆ. ಆಳಿಸಿಕೊಳ್ಳುತ್ತಿರುವವರು ಮಾತ್ರವಲ್ಲ ಆಳುವ ಸ್ಥಾನದಲ್ಲಿರುವ ಆಡಳಿತಗಾರರೂ ಸಹ ಇದೇ ಸಾಂಸ್ಕೃತಿಕ ಹಿನ್ನಲೆಯಿಂದ ಬಂದವರಾಗಿರುವುದರಿಂದ ಅವರಿಗೂ ಪಶ್ಮಿಮ ಸಂಸ್ಕೃತಿಯಲ್ಲಿ ಒಂದು ನಿಗದಿತ ಸಾಂಸ್ಕೃತಿಕ ಸಂದರ್ಭದ ಚೌಕಟ್ಟಿನಲ್ಲಿ ಬೆಳೆದು ಬಂದ ಈ ಸಾರ್ವಜನಿಕ ಜೀವನದ ರೀತಿನೀತಿಗಳು ಅಪರಿಚಿತವೇ!

ಅಲ್ಲದೇ ಇನ್ನೂ ಕುಶಾಹಲದ ಸಂಗತಿ ಎಂದರೆ, ಪ್ರಭುತ್ವದ ಚೌಕಟ್ಟಿನಲ್ಲಿ ಮಾತ್ರ ಒಂದು ಕ್ರಿಯೆ ಭ್ರಷ್ಟಾಚಾರವೆನಿಸಿಕೊಳ್ಳುತ್ತದೆಯೇ ಹೊರತು ಅದರ ಹೊರಗೆ ಅಲ್ಲ. ಇದಕ್ಕೆ ಕಾರಣ ಮೇಲೆ ಹೇಳಿದ ಹಾಗೆ ಭ್ರಷ್ಟಾಚಾರ ಎನ್ನುವುದು ಒಂದು ಅನ್ಯೇತಿಕ ಎಂದಾಗುವುದು ರಿಲಿಜನ್ ಸಂಸ್ಕೃತಿ ಹಿನ್ನಲೆಯಲ್ಲಿ. ಪ್ರಭುತ್ವದಲ್ಲಿರುವ ಸಾರ್ವಜನಿಕವಲಯಕ್ಕೆ ಈ ಹಿನ್ನಲೆ ಇದೆ (ಭಾರತಕ್ಕೆ ‘ಸ್ವೇಂದ್ರ’ ಎನ್ನುವ ಸಂಸ್ಥೆಯನ್ನು ಪಶ್ಮಿಮದಿಂದ ಎರವಲು ಪಡೆದಿದ್ದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ). ಆದರೆ ಇಲ್ಲಿ ಕೆಲಸಮಾಡುತ್ತಿರುವ ಜನರು ಆ ಸಾಂಸ್ಕೃತಿಕ ಹಿನ್ನಲೆಯಿಂದ ಬಂದವರಲ್ಲ. ಇಲ್ಲಿಯವರ ದೃಷ್ಟಿಯಲ್ಲಿ ಇದು ಬೇರೆಯದೇ ರೀತಿಯ ಗ್ರಹಿಕೆ ಇದೆ. ಅಂದರೆ ಸರ್ಕಾರ ನಿಗದಿ ಪಡಿಸಿದ ಕಾನೂನುಗಳ ಪ್ರಕಾರ ಒಂದು ಚಟುವಟಿಕೆ ನಡೆಯದೇ ಇರುವುದನ್ನು, ಸರ್ಕಾರಿ ಕೆಲಸಗಳಿಗೆ ಇತರೆ ಹಣ/ಕಾಣಿಕೆಯನ್ನು ಸ್ವೀಕರಿಸುವುದನ್ನು ಭ್ರಷ್ಟಾಚಾರ ಎಂದು ಪರಿಗಣಿಸಲ್ಪಡುತ್ತದೆ. ಅದೇ ನಾವು ಒಂದು ಹೊಟೆಲ್ನಲ್ಲಿ ಉಂಟದ ನಂತರ ಕೊಡುವ ‘ಟಿಪ್ಪುನ್ನು ಯಾರೂ ಸಹ ಭ್ರಷ್ಟಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಸರ್ಕಾರ ವಲಯದಲ್ಲಿ ಈ ರೀತಿಯ ಕಾರ್ಯವು ಭ್ರಷ್ಟಾಚಾರವೆಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಭ್ರಷ್ಟಾಚಾರ ಎಂಬುದು ಪ್ರಭುತ್ವದ ಜೊತೆಗೆ ತಳುಕುಹಾಕಿಕೊಂಡಿರುವಂತಹೇ ವಿನಹ ಭಾರತೀಯ ಸಂಸ್ಕೃತಿ, ಸಮಾಜದ ಜೊತೆಗಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಆದ್ದರಿಂದಲೇ ಭ್ರಷ್ಟಾಚಾರ ಮಾಡಿದವರಾಗಲೀ, ಭಾರತೀಯರಾಗಲೀ ಒಂದು ಅನ್ಯೇತಿಕ ಚಟುವಟಿಕೆ, ಮಾಡಲೇ ಬಾರದ ಕೆಲಸ ಎಂಬಂತೆ ಭಾವಿಸಿದರುವುದನ್ನು ಕಾಣುತ್ತೇವೆ. ಹಾಗಾಗಿಯೇ, ವಿಪರ್ಯಾಸವೆಂದರೆ, ಜನಲೋಕಪಾಲ ಮನೂದೆಯನ್ನು ಮಂಡಿಸಿದವರ ವಿರುದ್ಧವೇ ಭ್ರಷ್ಟಾಚಾರ ಆರೋಪಗಳು ಕೇಳಿಬರುವುದು.

ಹೀಗಾಗಿಯೇ ಭ್ರಷ್ಟಾಚಾರಿಗಳಿಂದ ಆರೋಪ ಹೊತ್ತುವರು ಮತ್ತು ಆರೋಪಿಸುವವರು ಮಾಧ್ಯಮಗಳಲ್ಲಿ ಅದೊಂದು ಅತ್ಯಂತ ಅನ್ಯೇತಿಕವೆಂಬಂತೆ ಬಿಂಬಿಸಿದರೂ ಸಹ ಅವರ ಸಾಮಾನ್ಯ

ಅನುಭವದಲ್ಲಿ ಅದೇನು ದೊಡ್ಡ ಅಪರಾಧವಲ್ಲ ಎಂಬಂತೆ ಅವರೂ ಇರುತ್ತಾರೆ ಮತ್ತು ಜನಸಾಮಾನ್ಯರೂ ಸಹ ಅವರನ್ನು ಮಾಡ್ಯಾಮವಲಯದಲ್ಲಿ ಆರೋಪಿಸುವಷ್ಟು ಅನೀತಿವಂತರೆಂದೇನು ಭಾವಿಸದೆ ಸಹಜವೆಂಬಂತೆ ಸ್ವೀಕರಿಸಿಬಿಡುತ್ತಿದ್ದಾರೆ. ಈ ದ್ವಂಡ್ಧ ಪ್ರತಿನಿಶ್ಯದ ನಮ್ಮೆಲ್ಲರ ಅನುಭವಕ್ಕೂ ಬರುತ್ತದೆ. ಹೀಗಿರುವಂತಹ ಸಂದರ್ಭದಲ್ಲಿ ಭೃಷ್ಣಾಚಾರ ಎನ್ನುವುದನ್ನು ಭಾರತದ ಸಾರ್ವಜನಿಕ ವಲಯದಿಂದ ತೊಲಗಿಸಬೇಕೆಂದರೆ ನಮ್ಮ ಮುಂದಿರುವ ದಾರಿ ಏನು?

ಕೊನೆಯದಾಗಿ:

ಈ ಮೇಲಿನ ಪ್ರಶ್ನೆಗೆ ಉತ್ತರಿಸಬೇಕೆಂದರೆ ನಮ್ಮ ಮುಂದಿರುವ ದಾರಿ ಒಂದೇ ಅದು ಸಾಂಸ್ಕೃತಿಕ ಭಿನ್ನತೆಯ ಅಧ್ಯಯನ. ಭಾರತೀಯರು ಏಕೆ ಹೆಚ್ಚಿನ ಮಟ್ಟದಲ್ಲಿ ಸಾರಾಸರಿಗಾಗಿ ಭೃಷ್ಣಾಚಾರದ ಭಾಗವಾಗಿಬಿಡುತ್ತಿದ್ದಾರೆ ಮತ್ತು ಅದನ್ನು ಸಹಜವೆನ್ನುವಂತೆ ಸ್ವೀಕರಿಸುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲ ಏನನ್ನು ತೊಲಗಿಸಬೇಕೆಂದು ತಿಳಿದುಕೊಳ್ಳಲೂ ಸಹಾ ಅದಕ್ಕೆ ಇರುವ ದಾರಿ ಇದೊಂದೇ. ಭಾರತ ಮತ್ತು ಪಶ್ಚಿಮದ ನಡುವೆ ಇರುವ ಭಿನ್ನತೆಯನ್ನು ಅಧ್ಯೋಸಿಕೊಳ್ಳದೆ ಈ ಸಮಸ್ಯೆಗೆ ದಾರಿ ದೊರೆಯದು. ಏಕೆಂದರೆ ಈ ಸಮಸ್ಯೆ ಉದ್ಘಾವಾಗಿರುವುದು ಪಶ್ಚಿಮದ ಸಾರ್ವಜನಿಕ ವಲಯ, ರಾಜಕೀಯ ವ್ಯವಸ್ಥೆ ಮತ್ತು ಅದರ ನೈತಿಕ ಚೌಕಟ್ಟಗಳ ಒಳಗಿನಿಂದ ಈ ಭೃಷ್ಣಾಚಾರದ ಸಮಸ್ಯೆ ದಿನೇ ದಿನೇ ಇಲ್ಲಿ ಬೆಳೆಯುತ್ತಿದೆ ಎಂದೇ ಹೇಳಬಹುದು. ಹೀಗಾಗಿ ಭಾರತದ ಸಮಾಜ ಮತ್ತು ಸಂಸ್ಕೃತಿಯ ಸ್ವರೂಪವೇನು? ಪಶ್ಚಿಮದ ಸಮಾಜ ಮತ್ತು ಸಂಸ್ಕೃತಿಯ ಸ್ವರೂಪವೇನು? ಇದೆರಡರ ನಡುವಿನ ಭಿನ್ನತೆ ಏನು? ಈ ಭಿನ್ನತೆಗಳಿಗೂ ಭಾರತೀಯ ಸಂದರ್ಭದಲ್ಲಿ ವಿವರಿಸಲಾಗುತ್ತಿರುವ ಭೃಷ್ಣಾಚಾರದ ಸಮಸ್ಯೆಗೂ ಏನು ಸಂಬಂಧ? ಎಂಬ ಪ್ರಶ್ನೆಗಳನ್ನು ಬಿಡಿಸಲು ಸಾಧ್ಯವಾದರೆ ಮಾತ್ರವೇ ಭೃಷ್ಣಾಚಾರ ಸಮಸ್ಯೆಯಿಂದ ಹೊರಬರುವ ಮಾರ್ಗ ಯಾವುದು? ಒಂದು ಶ್ರೀಯೆ ಯಾವ ಸಂದರ್ಭದಲ್ಲಿ ಭೃಷ್ಣಾಚಾರ ಎನಿಸಿಕೊಳ್ಳತ್ತದೆ? ಎಂಬುದಕ್ಕೆ ಉತ್ತರಗಳು ಗೋಚರವಾಗುತ್ತವೆ.

ಈ ಹಿನ್ನಲೆಯಲ್ಲಿ ನೋಡುವುದಾದರೆ ಸಕಾರ ಲೋಕಪಾಲವಲ್ಲ, ಅಣ್ಣಾಹಜಾರೆಯವರ ಜನಲೋಕಪಾಲವನ್ನು ಅದು ಇರುವಂತೆಯೇ ಸ್ವೀಕರಿಸಿ ಜಾರಿಗೊಳಿಸಿದರೂ ಈ ಸಮಸ್ಯೆ ಪರಿಹಾರವಾಗದು. ಪರಿಹಾರವಾಗುವುದು ಒತ್ತುಟ್ಟಿಗೆ ಇರಲಿ; ಅದು ಹೊಂದಿರುವ ಅಧಿಕಾರದ

ಸ್ವರೂಪವನ್ನು ನೋಡಿದರೆ ಅದು ಇನ್ನೊಂದು ಬೃಹತ್ ಪ್ರಮಾಣದ ಭೂಷಾಖಾರದ ವೇದಿಕೆಯಾಗಿ ಮಾರ್ಪಾಟಾಗುವ ಅಪಾಯವೂ ಇದ್ದೇ ಇದೆ.

ಪರಾಮರ್ಶನ:

1. ಮಹಾಬಲ ಸೀತಾಳಭಾವ,(2011), “ಲೋಕ ಪಾಲ್ ಯಾಕಿಷ್ಟ್ ಗೊಂದಲ ಕರುಡು ಮನೂದೆಗಳ ಒಳಗೂ ಹೊರಗು”, ವಸಂತ ಪ್ರಕಾಶನ ಬೆಂಗಳೂರು.
2. ರಮಾನಂದ ಇನಕ್ಯೆ,(2011), “ಭಾರತೀಯರಿಗೆ ಲಂಜ ಅನ್ಯೇತಿಕವಲ್ಲ”, ಸಚ್ಚಿದಾನಂದ ಹೆಗಡೆ, ಧ್ಯೇಯ ನಿಷ್ಠೆ ಪತ್ರಕರ್ತೆ ಜಿತ್ರಲೇಖ ಮುದ್ರಣ, ಜಯನಗರ ಶಿರಸಿ.
3. ಪ್ರಭ ಕೆ.ಎಸ್,(2012), “ಭೃಷ್ಪಾಚಾರ ನಿರೂಪಣ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 8–10
4. ರಾಘವೇಂದ್ರ ಪಿ.ಜೆ.,(2012), “ಭೃಷ್ಪಾಚಾರ ನಿರೂಪಣ ನಿರ್ಧಿಷ್ಟ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 11–13.
5. ವಾಮನ ರಾವ್,(2012), “ಭೃಷ್ಪಾಚಾರ ನಿರೂಪಣ ನಿರ್ಧಿಷ್ಟ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 11–13.
6. ರಮಾ ಎಸ್. ಹಿರೇಮತ,(2012), “ಭೃಷ್ಪಾಚಾರ ನಿರೂಪಣ ನಿರ್ಧಿಷ್ಟ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 385–389.
7. ಶರಣಗೌಡ ಎರಡೆತ್ತಿನ,(2012), “ಭೃಷ್ಪಾಚಾರ ನಿರೂಪಣ ನಿರ್ಧಿಷ್ಟ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 385–389.
8. ವೆಂಕಟೇಶ ಕೆ ಜನಾದಿ,(2012), “ಭೃಷ್ಪಾಚಾರ ನಿರೂಪಣ ನಿರ್ಧಿಷ್ಟ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 8–10.
9. ಪಾರ್ವತಿ ಇತಾಳ್,(2012), “ಭೃಷ್ಪಾಚಾರ ನಿರೂಪಣ ನಿರ್ಧಿಷ್ಟ ಸೂತ್ರಗಳು”, ಜೆ.ರಾಮಕೃಷ್ಣ, ಹೊಸತು, ವಿಶೇಷ ಸಂಚಿಕೆ, ನವಕನಾಂಟಿಕ ಪಬ್ಲಿಕೇಶನ್ ಬೆಂಗಳೂರು. ಪು.ಸಂ. 385–389.
10. ಬಾಲಗಂಗಾಧರ ಎಸ್.ಎನ್..,(2010), “ವಸಾಹತು ಶಾಹಿ ಅನುಭವ ಹಾಗೂ ಭಾರತೀಯ ಮನರುಜ್ಞಿವನ ಒಂದು ಸಂಶೋಧನ ಯೋಜನೆಗೆ ಮೂರ್ವಣೀಯಿಕೆ,” ರಾಜಾರಾಮ ಹೆಗಡೆ, ಸದಾನಂದ ಜೆ.ಎಸ್.., ಪೂರ್ವವರ್ತೋಕನ, ಅಭಿನವ ಪ್ರಕಾಶನ ಬೆಂಗಳೂರು. ಪು.ಸಂ.37–61.
11. ಡಿ.ಆರ್.ಬಾಲಸುಭುಮಣ್ಣಂ, ಭೃಷ್ಪಾಚಾರ ತೊಲಗಿಸಲು ಜನ್ ಲೋಕ್‌ಪಾಲ್ ಮನೂದೆ ಅಗತ್ಯ ಪ್ರಜಾವಾಣಿ, 24 ಆಗಸ್ಟ್, 2011,
12. ಅಪ್ಪಟಿ ಜನಲೋಕ್ ಪಾಲ್ ಅಣ್ಣಾತಂಡ. ಪ್ರಜಾವಾಣಿ, 3 ನವಂಬರ್, 2011

23. Elie Kedourie (2004) "Nationalism", Blackwell Publishers, Oxford, UK.
24. Molina, Fernando and Oiarzabal, Pedro J.(2009) 'Basque-Atlantic shores: ethnicity, the nation-state and the diaspora in Europe and America (1808-98)', *Ethnic and Racial Studies*, 32: 4, 698 — 715
25. Alessandra Beasley Von Burg, Caught Between History and Imagination Vico's Ingenium for a Rhetorical Renovation of Citizenship Philosophy and Rhetoric, Volume 43, Number 1, 2010, pp. 26-53 (Article) Published by Penn State University Press
26. Mukherji, Partha Nath(2010) 'Civic-secular and ethnic nationalisms as bases of the nation-state: multiculturalism at the crossroads?', *Asian Ethnicity*, 11: 1, 1 — 23
27. Rajarama Hegade (2008) "Vasaatupurva Karnatakada Rajyapaddati", Prasaranga, Kannada University, Hampi.
28. Balagangadhara S.N. *The Heathen in his Blindness Asia West and the Dynamics of the Religion*, Manohar Publishers, 2005 (1994).
29. Balagangadhara S. N. and Esther Bloch, "Colonialism, Colonial Consciousness, and Political Theory", Research Centre Vergelijkende Cultuurwetenschap, Ghent University, Belgium.

ಅನುಬಂಧ-1

ಲೋಕಪಾಲ ಮಾರ್ಗದರ್ಶನ-2011: ಮುಖ್ಯಾಂಶಗಳು

ಲೋಕಪಾಲದ ಸಾಫ್ಟ್‌ಪನ್

ರಚನೆ: ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧಿಕ ಅಥವಾ ಸುಪ್ರೀಂ ಕೋರ್ಟಿನ ನ್ಯಾಯಾಧಿಕರು ಲೋಕಪಾಲದ ಅಧ್ಯಕ್ಷರಾಗಿರಬೇಕು. ಗರಿಷ್ಠ 8 ಜನ ಸದಸ್ಯರಿರಬೇಕು ಇವರುಗಳಲ್ಲಿ ಶೇ 50 ರಪ್ಪು ನ್ಯಾಯಾಂಗಕ್ಕೆ ಸೇರಿದವರಾಗಿರಬೇಕು.

ಸದಸ್ಯರ ಅರ್ಹತೆ: ಭೂಪ್ರಾಜಾರ ತಡೆ ನೀತಿ, ಸಾರ್ವಜನಿಕ ಆಡಳಿತ, ಜಾಗೃತ (ಗಿರಿಷುಚಿಟ್ಟಿಜಿ), ಹಣಕಾಸು, ಕಾನೂನು, ಮತ್ತು ವ್ಯವಸ್ಥಾಪನ ಇಲಾಖೆಗಳಲ್ಲಿ 25 ವರ್ಷಕ್ಕೂ ಕಡಿಮೆ ಇಲ್ಲದಂತೆ ಅನುಬವ ಹೊಂದಿರಬೇಕು.

ಸದಸ್ಯರಾಗುವವರು ಸಂಸತ್ತ ಸದಸ್ಯರಾಗಿರಬಾರದು, ಶಾಸಕರಾಗಿರಬಾರದು, ಯಾವುದೇ ಪಕ್ಷ, ಟ್ರಾನ್ಸ್‌ಪ್ರೈತಿ ಅಥವಾ ವ್ಯಾಪಾರಗಳೊಂದಿಗೆ ಸಂಬಂಧವಿರಬಾರದು. ಲೋಕಪಾಲಕ್ಕೆ ಸೇರಲು ಪ್ರಮಾಣ ಸ್ವೀಕಾರದ ಮುನ್ನ ಇವೆಲ್ಲವನ್ನೂ ತ್ಯಜಿಸಿರಬೇಕು.

ಆಯೋಜನೆ: ಪ್ರಥಾನ ಮಂತ್ರಿ, ಸ್ವೀಕರ್, ವಿರೋದ ಪಕ್ಷದ ನಾಯಕ, ಕ್ಾಂತಿಕ ಸಚಿವರು, ಸುಪ್ರೀಂ ಕೋರ್ಟಿನ ನ್ಯಾಯಾಧಿಕ, ಹೈಕೋರ್ಟ್ ನ್ಯಾಯಾಧಿಕ, ಓವರ್ ಜೂರಿಸ್ಟ್, ಓವರ್ ಧಕ್ಕ ವ್ಯಕ್ತಿ.

ತನಿಖಾ ವಿಭಾಗ:

- ಲೋಕಪಾಲವು ಒಂದು ತನಿಖಾ ವಿಭಾಗವನ್ನು ರಚಿಸಬೇಕು. ಡೆಪ್ಯೂಟಿ ಎಸ್.ಪಿ. ಗಿಂತ ಕೆಳದರ್ಜೆಯ ಅಧಿಕಾರಿಯಿಂದ ತನಿಖಿ ಮಾಡಿಸುವಂತಿಲ್ಲ.
- ವಿಕಾರಣ ನಡೆಸುವುದಕ್ಕಿಂತ ಮುಂಚೆ ಒಂದು ಆದೇಶದ ಮೂಲಕ ಪ್ರಾಥಮಿಕ ತನಿಖಿ ನಡೆಸಲು ಲೋಕಪಾಲಕ್ಕೆ ತನಿಖಾ ಅಧಿಕಾರಿಯು ಬೇಕಾಗಬಹದು.

ಕಾನೂನು ಕ್ರಮ ಕೈಗೊಳ್ಳುವ ವಿಭಾಗ:

- ಲೋಕಪಾಲವು ಒಂದು ಕಾನೂನು ಕ್ರಮ (ಕೊಳ್ಳಬೇಕಾಡಿ) ವಿಭಾಗನ್ನು ರಚಿಸಿ, ಅದಕ್ಕೆ ಓವರ್ ನಿದೇಶಕರನ್ನು ನೇಮಿಸಬಹುದು. ಇವರು ಸುತ್ತೀಕೋಟಿನಲ್ಲಿ ದೂರುಗಳನ್ನು ದಾಖಲಿಸತ್ತಾರೆ.

ತನಿಖಾಧಿಕಾರದ ವ್ಯಾಪ್ತಿ:

- ಮಾಜಿ ಸಂಸದರು, ಮಾಜಿ ಕ್ಷಾಯಿನೆಟ್ ಸಚಿವರು, ಸಾರ್ವಜನಿಕ ಸೇವೆಯ ಯಾವುದೇ ಗ್ರಾಹ್ಯ ಎ ದಜ್ಯೇಯ ಅಧಿಕಾರಿ, ಧಾರ್ಮಿಕ ಉದ್ದೇಶಗಳಿಗಾಗಿ ಇರುವ ಟ್ರೋನ್‌ಗಳನ್ನು ಹೊರತುಪಡಿಸಿ ಸರ್ಕಾರದಿಂದ ಹಣಕಾಸು ನೇರುವು ಪಡೆದ ಯಾವುದೇ ಟ್ರೈಸ್ ಅಧಿಕಾರಿ.
- ಯಾವುದೇ ಸಂಸದರ ಹೇಳಿಕೆ ಅಥವಾ ಮತಕ್ಕೆ ಸಂಬಂಧಿಸಿದ ಭ್ರಂಷಾಜಾರದ ಅಪಾದನೆಗಳನ್ನು ಲೋಕಪಾಲ ತನಿಖಿ ಮಾಡುವಂತಿಲ್ಲ.

ವಿಚಾರಣೆ ಮತ್ತು ತನಿಖೆಯ ಕ್ರಮ:

1. ಪ್ರಾಥಮಿಕ ತನಿಖೆಯನ್ನು 30 ದಿನಗಳೊಳಗೆ ಮುಗಿಸಬೇಕು, ಲಿಖಿತ ಕಾರಣದ ಮೂಲಕ 3 ತಿಂಗಳೊಳಗೆ ಮುಗಿಸಬೇಕು.
2. ಸಾರ್ವಜನಿಕ ಸೇವೆಯ ಅಧಿಕಾರಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಲೋಕಪಾಲ ಅವಕಾಶ ನೀಡಬೇಕು.
3. ಮೇಲ್ಮೈಟ್‌ಕ್ರೆ ಮೊಕದ್ದಮೈ ಶೈಲಿದಾಯಕವಾಗಿರದಿದ್ದಲ್ಲಿ ಮೊಕದ್ದಮೈಯನ್ನು ರದ್ದುಪಡಿಸಲಾಗುತ್ತದೆ.
4. ಲೋಕಪಾಲವು ಯಾವುದೇ ವಿಷಯವನ್ನು ತನಿಖಿಗೆ ಆದೇಶಿಸಿದರೆ, ತನಿಖಿ ಮುಗಿಸುವ ಮತ್ತು ಚಾರ್ಜ್‌ಶೈಲ್‌ ಮಂಡಿಸುವ ಮುನ್ನ ಮೊಕದ್ದಮೈಗೆ ಸಂಬಂಧಿಸಿದ ಸಾರ್ವಜನಿಕ ಸೇವೆಯ ಅಧಿಕಾರಿಯ ಅಭಿಪ್ರಾಯವನ್ನು ಪಡೆಯಬೇಕು.
5. ಪ್ರಾಥಮಿಕ ತನಿಖೆಯಿಂದ ಶೈಲಿದಾಯಕ ಮೇಲೆ ಅದನ್ನು ಕ್ಷಾಮೇರಾದಲ್ಲಿ ಸರೆಹಿಡಿಯ ಬಹುದಾಗಿದ್ದರೆ ಪ್ರತಿಯೊಂದು ತನಿಖೆಯೂ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು.
6. ತನಿಖೆಗಳನ್ನು 6 ತಿಂಗಳೊಳಗೆ, ಲಿಖಿತ ಕಾರಣಗಳ ಮೂಲಕ 12 ತಿಂಗಳೊಳಗೆ ಮೂರಂಗೊಳಿಸಬೇಕು.

7. ದಾವಿಲೆಗಳನ್ನು ಸಂರಕ್ಷಣೆಗೆ ಲೋಕಪಾಲರು ಆದೇಶಿಸಹುದು ಮತ್ತು ದೂರಿನ ಪ್ರತಿಯನ್ನು ಮತ್ತು ಅಗತ್ಯ ಪ್ರತಿಗಳನ್ನು ಸಾರ್ವಜನಿಕ ಅಧಿಕಾರಿಗೆ ನೀಡಬೇಕು.
8. ದೂರುಗಳ ಸ್ಥಿತಿಗಳ ಬಗ್ಗೆ ವಿವರಗಳನ್ನು ಲೋಕಪಾಲದ ವೆಬ್‌ಸೈಟ್‌ ಪ್ರದರ್ಶಿಸಬೇಕು.
9. ಅಪರಾಧ ಕಂಡುಬಂದಲ್ಲಿ ಲೋಕಪಾಲವು ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆಯನ್ನು ದಾವಿಲಿಸಬಹುದು. ಪ್ರಧಾನಿಗಳು ವರದಿಯನ್ನು ಸಂಸತ್ತಿನಲ್ಲಿ ಮಂಡಿಸಬಹದು.

ಲೋಕಪಾಲರ ಅಧಿಕಾರ:

1. ದಾವಿಲೆಗಳನ್ನು ಹುಡಕಲು ಮತ್ತು ಜಟಿ ಮಾಡಲು ಲೋಕಪಾಲರು ಆದೇಶಿಸಬಹದು. ಮತ್ತು ಅಪುಗಳನ್ನು ಇಲ್ಲವೇ ಅಪುಗಳ ಪ್ರತಿಯನ್ನು ತನ್ನಲ್ಲಿಯೇ ಇಟ್ಟುಕೊಳ್ಳಬಹುದು.
2. ಸಿವಿಲ್ ಕೋರ್ಟಿನ ಅಧಿಕಾರಗಳನ್ನು ಲೋಕಪಾಲರು ಹೊಂದಿದ್ದಾರೆ.
3. ಕೇಂದ್ರ ಸರ್ಕಾರದ ಯಾವುದೇ ಅಧಿಕಾರ ಅಥವಾ ಸಂಸ್ಥೆಯ ಸೇವೆಯನ್ನು ಬಳಸಿಕೊಳ್ಳಬಹದು.
4. ಆಡಳಿತಾತ್ಮಕ ಕಾರಣಗಳಿಗಾಗಿ ವ್ಯಾವಹಾರಿಕವಲ್ಲದ ಸಂಧರ್ವವನ್ನುಹೊರತುಪಡಿಸಿ ಉಳಿದಂತೆ ಲೋಕಪಾಲರ ಶಿಫಾರಸ್ನುಗಳನ್ನು ಕೇಂದ್ರ ಸರ್ಕಾರವು ಒಪ್ಪಿಕೊಳ್ಳಬೇಕು.

ಲೋಕಪಾಲರ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧದ ದೂರುಗಳು

- ಲೋಕಪಾಲರು ತನಿಬೆ ಮಾಡುವಂತಿಲ್ಲ. ದೂರು ಅಜ್ಞಾಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಬೇಕು.
- ರಾಷ್ಟ್ರಪತಿಗಳು ಸುಪ್ರೀಂ ಕೋರ್ಟಿನ ಮುಖ್ಯ ನಾಯಕುತ್ತಿಗಳ ಅಭಿಪ್ರಾಯವನ್ನು ಪಡೆಯುತ್ತಾರೆ. ಈ ಸಂಧರ್ವದಲ್ಲಿ ಲೋಕಪಾಲದ ಅಧ್ಯಕ್ಷ, ಅಥವಾ ಸದಸ್ಯನನ್ನು ಪದಚ್ಯತಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ಅದೇಶಿಸಬಹದು.
- ಲೋಕಪಾಲದ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಲೋಕಪಾಲವೇ ತನಿಬೆ ಮಾಡುತ್ತದೆ. ಆದರೆ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂಬಂಧಿಸಿದಂತೆ ಈ ಅಧಿಕಾರವಿಲ್ಲ.

ಹಣಕಾಸು ಮತ್ತು ಲೆಕ್ಕ ಪರಿಶೋಧನೆ

- ಲೋಕಪಾಲ ಬಜೆಟ್‌ನ್ನು ಸಿದ್ಧಪಡಿಸುತ್ತದೆ. ಕೇಂದ್ರ ಸರ್ಕಾರ ಹಣಕಾಸು ಒದಗಿಸುತ್ತದೆ, ಕಂಣಿತ್ವಲರ್ ಮತ್ತು ಆಡಿಟರ್ ಜನರಲ್ ಲೆಕ್ಕೆ ಪರಿಶೋಧನೆ ಮಾಡುತ್ತಾರೆ, ಇದರ ವಾಷಿಂಝ ವರದಿಯನ್ನು ಸಂಸತ್ತಿಸುತ್ತಿದ್ದೀರುತ್ತದೆ.

ಶಿಕ್ಷೆ ಮತ್ತು ದಂಡ:

- ಸುಳ್ಳಿ ದೂರುಗಳಿಗೆ ಕನಿಷ್ಠ 2 ವರ್ಷದಿಂದ 5 ವರ್ಷದವರೆಗೆ ಸಜ್ಜ + ಕನಿಷ್ಠ ರೂ 25,000 ನಿಂದ ರೂ. 2 ಲಕ್ಷದ ವರೆಗೆ ದಂಡ
- ಅಪರಾಧ ಸಾಭಿತಾದಲ್ಲಿ ಸುಳ್ಳಿದೂರುದಾರರು ಖಚಿತ ವೃಜಿತ ಜೊತೆಗೆ ಪರಿಹಾರವನ್ನು ಸಾರ್ವಜನಿಕ ಅಧಿಕಾರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಬಹದು.

ಅನುಬಂಧ-2

**ಅಣ್ಣತಂಡದವರು ತಮ್ಮ ಜನಲೋಕಪಾಲವನ್ನು ಸರ್ಕಾರಿ ಲೋಕಪಾಲದೊಂದಿಗೆ ಮಾಡಿರುವ
ಹೋಲಿಕೆ**

ವಿಷಯ	ಅಂತರ್ರಾಷ್ಟ್ರೀಯ ತಂಡದವರ ನಿಲುವು	ಸರ್ಕಾರದ ನಿಲುವು	ಅಂತರ್ರಾಷ್ಟ್ರೀಯ ತಂಡದವರ ಟೀಪ್ಪಣಿ
ಪ್ರಥಾನ ಮಂತ್ರಿ	<p>ಪ್ರಥಾನ ಮಂತ್ರಿಯ ಬಗ್ಗೆ</p> <p>ಭೂಪ್ರಾಜಾರದ ದೂರುಗಳ ಮಂತ್ರಿಯನ್ನು</p> <p>ತನಿಖೆ ನಡೆಸುವ ಅಧಿಕಾರ ಲೋಕಪಾಲರ ಭೂಪ್ರಾಜಾರ</p> <p>ಲೋಕಪಾಲರಿಗೆ ವ್ಯಾಪ್ತಿಯಿಂದ ನಿರೋಧಕಾಯ್ದಿಯನ್ನಿಯ</p> <p>ಇರಬೇಕು. ಸುಳ್ಳಿ ತನಿಖೆ ನಡೆಸಬಹುದು.</p> <p>ದೂರುಗಳನ್ನು ತಡೆಯಲು ಸರಕಾರದ ದೃಷ್ಟಿಯಲ್ಲಿ</p> <p>ತಕ್ಕ ರಕ್ಷಣೆ ಬೇಕು ಪ್ರಥಾನ ಮಂತ್ರಿಯ</p>	<p>ಪ್ರಥಾನ</p> <p>ಮಂತ್ರಿಯನ್ನು</p> <p>ಲೋಕಪಾಲರ ವ್ಯಾಪ್ತಿಯಿಂದ ನಿರೋಧಕಾಯ್ದಿಯನ್ನಿಯ</p> <p>ಹೊರಗಿಡಬೇಕು.</p> <p>ಸರಕಾರದ ದೃಷ್ಟಿಯಲ್ಲಿ</p> <p>ಪ್ರಥಾನ ಮಂತ್ರಿಯ</p> <p>ಅಧೀನದಲ್ಲಿರುವ ಸಿ.ಬಿ.ಎ.</p> <p>ಇಂತಹ ತನಿಖೆ</p> <p>ನಡೆಸಬೇಕು.</p>	<p>ಈಗ ಪ್ರಥಾನ ಮಂತ್ರಿಯ ಭೂಪ್ರಾಜಾರಗಳನ್ನು</p> <p>ಭೂಪ್ರಾಜಾರ</p> <p>ಸರಕಾರದ ದೃಷ್ಟಿಯಲ್ಲಿ</p> <p>ಪ್ರಥಾನ ಮಂತ್ರಿಯ</p> <p>ಅಧೀನದಲ್ಲಿರುವ ಸಿ.ಬಿ.ಎ.</p> <p>ಇಂತಹ ತನಿಖೆ</p> <p>ನಡೆಸಬೇಕು.</p>
ನ್ಯಾಯಾಂಗ	<p>ನ್ಯಾಯಾಂಗದ ಮೇಲಿನ ನ್ಯಾಯಾಂಗವು</p> <p>ಭೂಪ್ರಾಜಾರದ ಲೋಕಪಾಲರ ನ್ಯಾಯಾಂಗ</p> <p>ದೂರುಗಳನ್ನು ತನಿಖೆ ಉತ್ತರದಾಯಿತ್ತ ಮಸೂದೆ</p> <p>ನಡೆಸುವ ಅಧಿಕಾರ (ಜೆ.ಎ.ಬಿ)ಯಲ್ಲಿ</p> <p>ಲೋಕಪಾಲರಿಗೆ ಇರಬೇಕು.</p> <p>ಸುಳ್ಳಿ ದೂರುಗಳನ್ನು ನ್ಯಾಯಾಧೀಶರ ಮೇಳಿ</p> <p>ತಡೆಯಲು ತಕ್ಕ ಇದರನ್ನಿಯ ಒಬ್ಬ</p> <p>ರಕ್ಷಣೆಯೂ ಇರಬೇಕು.</p> <p>ನ್ಯಾಯಾಂಗದ ಮಂದಿ ನ್ಯಾಯಾಧೀಶರು</p>	<p>ನ್ಯಾಯಾಂಗದ ಮೇಲಿನ ನ್ಯಾಯಾಂಗವು</p> <p>ಭೂಪ್ರಾಜಾರದ ಲೋಕಪಾಲರ ನ್ಯಾಯಾಂಗ</p> <p>ದೂರುಗಳನ್ನು ತನಿಖೆ ಉತ್ತರದಾಯಿತ್ತ ಮಸೂದೆ</p> <p>ನಡೆಸುವ ಅಧಿಕಾರ (ಜೆ.ಎ.ಬಿ)ಯಲ್ಲಿ</p> <p>ಲೋಕಪಾಲರಿಗೆ ಇರಬೇಕು.</p> <p>ಸುಳ್ಳಿ ದೂರುಗಳನ್ನು ನ್ಯಾಯಾಧೀಶರ ಮೇಳಿ</p> <p>ತಡೆಯಲು ತಕ್ಕ ಇದರನ್ನಿಯ ಒಬ್ಬ</p> <p>ರಕ್ಷಣೆಯೂ ಇರಬೇಕು.</p> <p>ನ್ಯಾಯಾಂಗದ ಮಂದಿ ನ್ಯಾಯಾಧೀಶರು</p>	<p>ಸರಕಾರ ಇದನ್ನು</p> <p>ನ್ಯಾಯಾಂಗ</p> <p>ಉತ್ತರದಾಯಿತ್ತ ಮಸೂದೆ</p> <p>(ಜೆ.ಎ.ಬಿ)ಯಲ್ಲಿ</p> <p>ಸೇರಿಸಬಯಸುತ್ತದೆ.</p> <p>ಇದರನ್ನಿಯ ಒಬ್ಬ</p> <p>ನ್ಯಾಯಾಧೀಶರ ಮೇಳಿ</p> <p>ತನಿಖೆ ನಡೆಸಲು ಅದೇ</p> <p>ನ್ಯಾಯಾಲಯದ ಎರಡು</p> <p>ಮಂದಿ ನ್ಯಾಯಾಧೀಶರು</p>

			<p>ಮತ್ತು ಅದರ ಒಬ್ಬ ನಿವೃತ್ತಿ ನ್ಯಾಯಾಧೀಶರನ್ನು ಒಳಗೊಂಡ ಒಂದು ಸಮಿತಿಯು ಅನುಮತಿ ನೀಡುತ್ತದೆ. ಜೆ.ಎ.ಬಿ.ಯಲ್ಲಿ ಈ ರೀತಿಯ ಹಲವು ಹುಂದುಗಳಿವೆ. ಜೆ.ಎ.ಬಿ. ಸಶಕ್ತ ಮತ್ತು ಪರಿಣಾಮಕಾರಿಯಾಗಿದ್ದ ಭ್ರಷ್ಟಾಚಾರ ಮಸೂದೆಯ ಜೊತೆಯಲ್ಲಿ ಅಂಗೀಕಾರವಾಗಿ ಜಾರಿಯಾದರೆ ನಮಗೆ ಜೆ.ಎ.ಬಿ. ಬಗ್ಗೆ ಅಭ್ಯಂತರವಿಲ್ಲ.</p>
ಸಂಸತ್ತೆ ಸದಸ್ಯರು	<p>ಸಂಸತ್ತೆ ಸದಸ್ಯರು ಸಂಸತ್ತಿನಲ್ಲಿ ಮಾತನಾಡಲು ಅಥವಾ ಮತ ಚಲಾಯಿಸಲು ಲಂಚ ಪಡೆದಿದ್ದಾರೆ ಎಂಬ ದೂರುಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರಬೇಕು.</p>	<p>ಸರಕಾರ ಇದನ್ನು ಲೋಕಪಾಲರ ವ್ಯಾಪ್ತಿಯಿಂದ ಹೊರಗಿಟ್ಟಿದೆ</p>	<p>ಸಂಸತ್ತಿನಲ್ಲಿ ಮಾತನಾಡಲು ಅಥವಾ ಮತ ಚಲಾಯಿಸಲು ಲಂಚ ಪಡೆಯುವುದು ಪ್ರಜಾಪ್ರಭುತ್ವದ ಮೂಲಕ್ಕೆ ಕೊಡಲಿಯೇಟು. ಸಂಸತ್ತೆ ಸದಸ್ಯರನ್ನು ಲೋಕಪಾಲದ ವ್ಯಾಪ್ತಿಯಲ್ಲಿ ತರಲು ನಿರಾಕರಿಸುವ ಧೋರಣೆ</p>

			ಸದಸ್ಯರಿಗೆ ನಿಭರಯವಾಗಿ ಲಂಚ ತೆಗೆದುಕೊಳ್ಳಲು ಅನುಮತಿ ಇತ್ತಂತೆ.
ದೂರು ಪರಿಹಾರ	ಒಬ್ಬ ಅಧಿಕಾರಿ ಪ್ರಜೆಯ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಿದ್ದಾಗೆ ಆ ಅಧಿಕಾರಿಯು ಭ್ರಷ್ಟನೆಂದು ಪರಿಗಣಿಸಿ ಆತನನ್ನು ದಂಡಿಸಬೇಕು.	ದಂಡನೆಯ ಪ್ರಸ್ತಾಪ ಇಲ್ಲದಿರುವುದರಿಂದ ಪ್ರಜೆಗಳ ಹಕ್ಕು ಕೇವಲ ಕಾಗದದಲ್ಲಿ ಉಳಿಯುತ್ತದೆ.	ಮೇ 23, 2011 ರಂದು ಸರ್ಕಾರ ಇದಕ್ಕೆ ಒಪ್ಪಿಕೊಂಡಿದ್ದರೂ ದುರಧೃಪ್ರವಶಾತ್ ನಂತರ ಹಿಂದೇಟು ಹಾಕುತ್ತಿದೆ.
ಸಿ.ಬಿ.ಎ.	ಸಿ.ಬಿ.ಎ. ನ ಭ್ರಷ್ಟಾಚಾರ ನಿಗ್ರಹ ದಳವನ್ನು ಲೋಕಪಾಲ್ ಜೊತೆಗೆ ವಿಲೀನಗೊಳಿಸಬೇಕು.	ಸಿ.ಬಿ.ಎ.ಯನ್ನು ಸರ್ಕಾರ ತನ್ನ ಹದ್ದಬಸ್ತಿನಲ್ಲಿ ಇಡಬಯಸುತ್ತದೆ.	ಸಿ.ಬಿ.ಎ.ಯನ್ನು ಸರ್ಕಾರಗಳು ದುರುಪಯೋಗ ಪಡಿಸಬೇಕು. ಇತ್ತೀಚೆಗೆ ಸಿ.ಬಿ.ಎ.ಯನ್ನು ಆರ್.ಟಿ.ಎ.ಯಿಂದ ಹೊರತು ಪಡಿಸಿ ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವನ್ನು ಸರ್ಕಾರ ಹೆಚ್ಚಿಸಿದೆ. ಸರ್ಕಾರದ ಅಂಕೆಯಲ್ಲಿರುವ ತನಕ ಸಿ.ಬಿ.ಎ. ಭ್ರಷ್ಟವಾಗಿರುತ್ತದೆ.
ಲೋಕಪಾಲರ ಆಯ್ಕೆ	1. ಇಬ್ಬರು ರಾಜಕೀಯ ವ್ಯಕ್ತಿಗಳು, ನಾಲ್ಕು	1. ಹತ್ತರಲ್ಲಿ ಇದು ಮಂದಿ ಆಡಳಿತ	ಸರ್ಕಾರ ತಾನು ಬಯಸಿದ ಲೋಕಪಾಲರನ್ನು ಮತ್ತು

	ಮಂದಿ	ಪಕ್ಷದಿಂದ	ಸದಸ್ಯರನ್ನು
	ನ್ಯಾಯಾಧೀಶರು	ಮತ್ತು	ನೇಮಿಸಬಹುದು.
	ಮತ್ತು ಇಬ್ಬರು	ಅದರಲ್ಲಿ ಆರು	ಸಾರ್ವಸ್ವವೆಂದರೆ, ಮೇ
	ಸ್ವತಂತ್ರ ಸಂವಿಧಾನ	ಮಂದಿ ಜನ	7ರಂದು ನಮ್ಮು
	ತಜ್ಞರನ್ನು ಒಳಗೊಂಡ	ಪ್ರತಿನಿಧಿಗಳಿರುವ	ಸಲಹೆಗಳನ್ನುಸರ್ಕಾರ
	ವಿಶಾಲ ವ್ಯಾಪ್ತಿಯ	ಈ ಸಮಿತಿ	ಒಟ್ಟಿಕೊಂಡಿತ್ತು.
	ಸಮಿತಿಯಿಂದ	ಕೇವಲ	ಅನ್ವೇಷಣಾ ಸಮಿತಿಯ
	ಆಯ್ದ್ಯಯಾಗಬೇಕು.	ಅಪ್ರಮಾಣೀಕ,	ಬಗ್ಗೆ ಮಾತ ರ
2.	ಲೋಕಪಾಲದ	ದುರ್ಬಲ ಮತ್ತು	ಸಂಪೂರ್ಣ ಒಟ್ಟಿಗೆ
	ಅಭ್ಯಧಿಕಾರ	ವಿಧೇಯ	ಇರಲ್ಲಿಲ್ಲ. ಸರ್ಕಾರ
	ಮೊದಲ ಮಟ್ಟದ	ವ್ಯಕ್ತಿಗಳಿಂದ	ಸಂಪೂರ್ಣ
	ಪಟ್ಟಿ ಮಾಡಲು	ತುಂಬುವುದು	ಹಿನ್ನೆಡೆದಿರುವುದು
	ನಿವೃತ್ತ ಸಂವಿಧಾನ	ಸರಕಾರದ	ಆಶ್ಚರ್ಯಕರ.
	ತಜ್ಞರ ಸಮಿತಿ	ಉದ್ದೇಶ.	
	ಇರಬೇಕು.	2. ಅನ್ವೇಷಣಾ	
3.	ವಿನ್ಯಾಸ	ಸಮಿತಿಯನ್ನು	
	ಪಾರದರ್ಶಕ ಮತ್ತು	ಸರಕಾರದ	
	ಸಹಭಾಗಿತ್ವದ	ಆಯ್ದ್ಯಯ	
	ಕಾರ್ಯವಿಧಾನವನ	ಸಮಿತಿ	
1	ಅನುಸರಿಸಬೇಕು.	ಆರಿಸುತ್ತದೆ.	
		ಇದು ಆಯ್ದ್ಯ	
		ಸಮಿತಿಯ	
		ಕೃಗೊಂಬಯಾಗ	
		ಎವ	

		<p>ಸಾಧ್ಯತೆಯಿದೆ.</p> <p>3. ಪ್ರಸ್ತುತ</p> <p>ಅನ್ವೇಷಣಾ ನಿತಿ</p> <p>ಇರುವುದಿಲ್ಲ.</p> <p>ಅನ್ವೇಷಣಾ</p> <p>ಸಮಿತಿಯು</p> <p>ಆಯ್ಕೆ ಸಮಿತಿ</p> <p>ಬಯಸಿದಂತೆ</p> <p>ನಡೆದುಕೊಳ್ಳಬೇಕೆ</p> <p>ಂ.</p>	
ಶೋಕಪಾಲರ ಉತ್ತರಾದಾಯಿತ್ವ	ಒಬ್ಬ ಸಾಮಾನ್ಯ ಪ್ರಜೆ ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಅಜ್ಞ ಸಲ್ಲಿಸಿ ಶೋಕಪಾಲರನ್ನ ಕೇಲಸದಿಂದ ತೆಗೆಯಲು ಕೇಳಿಕೊಳ್ಳಬಹದು.	<p>ಸರ್ಕಾರ ಮಾತ್ರ</p> <p>ಶೋಕಪಾಲರನ್ನು</p> <p>ತೆಗೆಯಲು</p> <p>ಕೇಳಿಕೊಳ್ಳಬಹದು.</p>	<p>ಶೋಕಪಾಲರ ಆಯ್ಕೆ ಮತ್ತು ಉಳಿಕೆ ಎರಡೂ ಸರ್ಕಾರದ ಅಧಿನದಲ್ಲಿದ್ದಾಗ ಅವರು ಸರ್ಕಾರದ ಕೈಗೊಂಬೆಗಳಾಗುತ್ತಾರೆ ಮತ್ತು ಸರ್ಕಾರದ ಉನ್ನ ಅಧಿಕಾರಿಗಳ ತನಿಖೆ ನಡೆಸುವುದರ ಬಗ್ಗೆ ನಿಷ್ಕ್ರಿಯಾಗುತ್ತಾರೆ. ಇದು ವಿರೋಧಾಭಾಸ.</p>
ಶೋಕಪಾಲದ ನೌಕರ ವರ್ಗದ	ಸ್ವಂತತ್ವ ಪ್ರಾಧಿಕಾರವು ಶೋಕಪಾಲ	<p>ತನ್ನ ನೌಕರವರ್ಗದ</p> <p>ಬಗೆಗಿನ</p>	<p>ಸರ್ಕಾರದ ಶೋಕಪಾಲ</p> <p>ಸರ್ಕಾರಕ್ಕೆ ಅಥವಾ ತನಗೆ</p>

ಪ್ರಾಮಾಣಿಕತೆ	ನೋಕರವರ್ಗದ ಮೇಲಿನ ದೂರುಗಳನ್ನು ಕೇಳಬೇಕು	ದೂರುಗಳನ್ನು ಲೋಕಪಾಲ ಅಧಿಕಾರಿಗಳೇ ತನಿಖೆ ಮಾಡುವರು. ಇದು ವಿರೋಧಭಾಸ.	ತಾನೇ ಬದ್ದವಾಗಿದೆ. ನಮ್ಮ ಸಲಹೆ ಲೋಕಪಾಲ ಪ್ರಜೆಗಳಿಗೆ ಬದ್ದವಾಗಿರಬೇಕು.
ವಿಚಾರಣಾ ರೀತಿ	ವಿಚಾರಣಾ ರೀತಿಯು ಇತರೆ ಕ್ರಿಮಿನಲ್ ಕೇಸುಗಳಂತೆ ಸಿ.ಆರ್.ಪಿ.ಸಿ. ಕಾನೂನುಗಳ ವ್ಯಾಪ್ತಿಯಲ್ಲಿ ಇರುತ್ತದೆ. ಮೊದಲ ವಿಚಾರಣೆಗಳ ನಂತರ ಎಫ್.ಎ.ಆರ್. ದಾಖಲಿಸಬೇಕು. ತನಿಖೆಯ ನಂತರ ನ್ಯಾಯಾಲಯದ ಮುಂದೆ ತರಬೇಕು. ಅಲ್ಲಿ ವಿಚಾರಣೆ ನಡೆಯಬೇಕು.	ಸಿ.ಆರ್.ಪಿ.ಸಿಯನ್ನು ತಿದ್ದಲಾಗುತ್ತಿದೆ. ಆರೋಪಿಗಳಿಗೆ ವಿಶೇಷ ರಕ್ಷಣೆ ನೀಡಲಾಗುತ್ತಿದೆ. ಮೊದಲ ವಿಚಾರಣೆಯ ನಂತರ ಎಲ್ಲಾ ಮಾಹಿತಿಗಳನ್ನು ಆರೋಪಿಗೆ ಕೊಟ್ಟು ಅವನ ಮೇಲೆ ಎಫ್.ಎ.ಆರ್. ಯಾಕೆ ದಾಖಲಿಸಬಾರದು ಎಂದು ಕೇಳಲಾಗುವುದು. ತನಿಖೆಯ ನಂತರ ಮನ್ಯಾ ಎಲ್ಲಾ ವಿವರಗಳನ್ನು	ಈ ವಿಚಾರಣಾ ನೀತಿಯು ತನಿಖೆಯನ್ನು ಗಂಭೀರವಾಗಿ ಸಾರಗುಂದಿಸಬಹದು. ಆರೋಪಿಗೆ ಪ್ರತಿಹಂತದಲ್ಲಿ ಮುರಾವೆಗಳನ್ನು ಒದಗಿಸುತ್ತಾ ಹೋದರೆ ತನಿಖೆಯನ್ನು ದುರ್ಬಲ ಗೊಳಿಸುವುದಲ್ಲದೆ ಮಾಹಿತಿ ಹೊಟ್ಟುವರ ಸುರಕ್ಷತೆಗೂ ಅಪಾಯ. ಕ್ರಿಮಿನಲ್ ತನಿಖೆಗಳಲ್ಲಿ ಈ ನಡತೆ ಪ್ರಪಂಚದಲ್ಲಿ ಎಲ್ಲಾ ಕಾಣುವುದಿಲ್ಲ. ಪ್ರತಿಯೊಂದು ಭೂಷ್ಣಿಕಾರ ಪ್ರಕರಣಗಳನ್ನು ಇದು ಮುಚ್ಚಿಹಾಕುವ ಸಾಧ್ಯತೆ ಇದೆ.

		<p>ಆರೋಪಿಗೆ ಕೊಟ್ಟು ಅವನ ಮೇಲೆ ಮೊಕದ್ದಮೈ ಯಾಕೆ ಹೂಡಬಾರದು ಎಂದು ಕೇಳಲಾಗುತ್ತದೆ. ಈ ಮಧ್ಯ ಹೊಸಬರ ಮೇಲೆ ಈ ಸಂಬಂಧವಾಗಿ ಮೊಕದ್ದಮೈ ಹೂಡಬೇಕೆಂದು ಕಂಡುಬಂದಲ್ಲಿ ಅವರಿಗೂ ಎಲ್ಲಾ ಮಾಹಿತಿಗಳನ್ನು ಕೊಡಲಾಗುವುದು.</p>	
ಕೇಳಹಂತದ ಅಧಿಕಾರಿಗಳು	ಭ್ರಷ್ಟಾಭಾರ ವಿರೋಧಿ ಕಾನೂನಿನಲ್ಲಿ ಸೇರಿರುವ ಎಲ್ಲಾ ಸರಕಾರೀ ನೌಕರರೂ ಲೋಕಪಾಲರ ವ್ಯಾಪ್ತಿಯಲ್ಲಿರುತ್ತಾರೆ.	<p>‘ಎ’ ಗುಂಪಿನ ಅಧಿಕಾರಿಗಳು ಮಾತ್ರ, ಲೋಕಪಾಲರ ವ್ಯಾಪ್ತಿಯಲ್ಲಿರುತ್ತಾರೆ.</p>	<p>ಕೇಳ ಅಧಿಕಾರಿಗಳನ್ನು ಲೋಕಪಾಲರ ಅಧಿಕಾರದಿಂದ ಹೊರಗಿಡುವ ಸಕಾರದ ನೀತಿ ಅಥವಾಗುತ್ತಿಲ್ಲ. ಇದು ಸಿ.ಬಿ.ಎ.ಯನ್ನು ಅಂಕೆಯಲ್ಲಿಟ್ಟುಕೊಳ್ಳುವ ಒಂದು ತಂತ್ರವಿರಬಹುದು.</p>
ಲೋಕಾಯುಕ್ತ	ಕೇಂದ್ರದ ಲೋಕಪಾಲ	ಕೇಂದ್ರದ	ಶ್ರೀ ಪ್ರೋವ್

	<p>ಮತ್ತು ರಾಜ್ಯಗಳ ಲೋಕಾಯುಕ್ತಿಗೆ ಒಂದೇ ಮಸೂದೆ ಅನ್ವಯಿಸಬೇಕು</p>	<p>ಲೋಕಪಾಲರ ಬಗ್ಗೆ ಮಾತ್ರ ಈ ಮಸೂದೆ.</p>	<p>ಮುಖ್ಯ ವರ್ಷ ಹೇಳಿದಂತೆ, ಕೆಲವು ಮುಖ್ಯ ಮಂತ್ರಿಗಳಿಗೆ ಇದು ಒಟ್ಟಿಗೆಯಿಲ್ಲ. ರಾಜ್ಯ ಮಾಹಿತಿ ಮಂಡಳಿಯನ್ನು ಕೇಂದ್ರದ ಆರ್.ಟಿ.ಎ.ಕಾನೂನಿನ ಮೂಲಕವೇ ಸಾಫ್ಟೀಸಲಾಗಿದೆ ಎಂದು ಅವರಿಗೆ ನೆನಪಿಸಲಾಯಿತು.</p>
ಮಾಹಿತಿ ಕೊಡುವವರ ರಕ್ಷಣೆ	<p>ಭೃಷ್ಣಾಭಾರದ ಬಗ್ಗೆ ಮಾಹಿತಿ ಕೊಟ್ಟಿವರಿಗೆ ಸಾಫ್ಟೀಗಳಿಗೆ ಮತ್ತು ನೊಂದವರಿಗೆ ಲೋಕಪಾಲ ರಕ್ಷಣೆ ಕೊಡಬೇಕು.</p>	<p>ಮಸೂದೆಯಲ್ಲಿ ಇದರ ಬಗ್ಗೆ ಪ್ರಸ್ತಾಪವಿಲ್ಲ.</p>	<p>ಸರ್ಕಾರದನ್ನು ಮಾಹಿತಿ ಕೊಡುವವರ ರಕ್ಷಣೆಗಾಗಿ ಹೊಸ ಮಸೂದೆಯನ್ನು ತರಲಾಗುತ್ತಿದೆ. ಈ ಮಸೂದೆಯ ಕರಡು ಕಳಪೆಯಾಗಿದ್ದು, ಇದನ್ನು ಸಂಸತ್ತ ಸ್ಥಾಯಿ ಸಮಿತಿಯ ಅಳಿ ಕಳಪೆ ಮಸೂದೆ ಎಮದ ಉತ್ತರಿ ಹಾಕಿದೆ. ಶ್ರೀಮತಿ ಜಯಂತಿ ನಟರಾಜನ್ ಈ ಸಮಿತಿಯ ಮುಖ್ಯಸ್ಥೆಯಾಗಿದ್ದರು. ಮೇ 23ರ ಕರಡು ಜಂಟಿ</p>

			<p>ಸಮಿತಿಯ ಸಭೆಯಲ್ಲಿ ಭೃಷ್ಪಾಭಾರದ ಬಗೆ ಮಾಹಿತಿ ಕೊಡುವವರ ಸಂರಕ್ಷಣೆಯ ಅಧಿಕಾರವನ್ನು ಲೋಕಪಾಲರಿಗೆ ಕೊಡುವುದಾಗಿ ಹೇಳಿದ್ದರೂ ಈ ವಿಷಯವಾಗಿ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ.</p>
ಹೈಕೋಟಿನಲ್ಲಿ ವಿಶೇಷ ನ್ಯಾಯಾಧಿಕ ಪೀಠ	<p>ಭೃಷ್ಪಾಭಾರದ ಅಪೀಲುಗಳನ್ನು ಅವಗಾಹನೆಗಳನ್ನು ತ್ವರಿತಗೊಳಿಸಲು ಹೈಕೋಟುಗಳಲ್ಲಿ ವಿಶೇಷ ನ್ಯಾಯಾಧಿಕರ ಪೀಠವನ್ನು ಸ್ಥಾಪಿಸಬೇಕು.</p>	ಇದನ್ನು ಸೇರಿಸಿಲ್ಲ.	<p>ಭೃಷ್ಪಾಭಾರ ಮೊಕದ್ದಮೈಗಳು ಮೇಲ್ಕಟ್ಟಿದ ಮನವಿಯ ಹಂತದಲ್ಲಿ 25 ವಷ್ಟಗಳಷ್ಟು ಕಳೆಯುತ್ತವೆ ಎಂದು ಕಂಡುಬಂದಿದೆ. ಇದು ನಿವಾರಣೆಯಾಗಬೇಕು.</p>
ಸಿ.ಆರ್.ಪಿ.ಸಿ.	<p>ಭೃಷ್ಪಾಭಾರಗಳ ವಿರುದ್ಧದ ಮೊಕದ್ದಮೈಗಳು ಏಕೆ ತುಂಬಾ ಸಮಯ ತೆಗೆದುಕೊಳ್ಳುತ್ತವೆ ಎಂಬುದರ ಬಗೆಗಿನ ಅನುಭವಗಳನ್ನು ಆಧರಿಸಿ</p>	ಇದನ್ನು ಸೇರಿಸಿಲ್ಲ.	

	<p>ಪದೇ ಪದೇ ಬರುವ ತಡೆಯಾಜ್ಞೆಗಳನ್ನು ಕಡಿಮೆ ಮಾಡುವ ಸಲುವಾಗಿ ಸಿ.ಆರ್.ಪಿ.ಸಿ.ಯಲ್ಲಿ ಕೆಲವು ಪರಿಕ್ಷರಣೆಗಳನ್ನು ಸೂಚಿಸಲಾಗಿದೆ.</p>		
ಬ್ರಹ್ಮ ಸರಕಾರಿ ನೌಕರರನ್ನು ಕೆಲಸದಿಂದ ತೆಗೆಯುವುದು	<p>ತನಿಖೆಗಳ ನಂತರ ನ್ಯಾಯಾಲಯದಲ್ಲಿ ಕೇನು ಹಾಕುವುದಲ್ಲದೆ ಲೋಕಪಾಲರ ನ್ಯಾಯ ಪೀಠವು ಸರ್ಕಾರಿ ನೌಕರನನ್ನು ಕೆಲಸದಿಂದ ವಚಾ ಮಡಬೇಕೊಂಡು ಬೇಡವೋ ಎಂದು ಮುಕ್ತ ವಿಚಾರಣೆಯ ಮೂಲಕ ನಿರ್ಧರಿಸುತ್ತದೆ.</p>	<p>ಕೇಂದ್ರ ಮಂತ್ರಿಗಳು ಸರ್ಕಾರಿ ನೌಕರರನ್ನು ಕೆಲಸದಿಂದ ವಚಾ ಮಾಡುವ ಅಧಿಕಾರವನ್ನು ಅದೇ ವಿಭಾಗದ ಮಂತ್ರಿಯ ಬದಲಾಗಿ ಸ್ವತಂತ್ರ ಲೋಕಪಾಲರಿಗೆ ಕೊಡಬೇಕು.</p>	<p>ಬ್ರಹ್ಮ ಸರ್ಕಾರಿ ನೌಕರನನ್ನು ಕೆಲಸದಿಂದ ವಚಾ ಮಾಡುವ ಅಧಿಕಾರವನ್ನು ಅದೇ ವಿಭಾಗದ ಮಂತ್ರಿಯ ಬದಲಾಗಿ ಸ್ವತಂತ್ರ ಲೋಕಪಾಲರಿಗೆ ಕೊಡಬೇಕು.</p>
ಬ್ರಹ್ಮಾಚಾರಕ್ಕೆ ಶಿಕ್ಷೆ	<p>1. 10 ವರ್ಷಗಳ ತನಕ ಸಜೆ.</p>	<p>10 ವರ್ಷದ ಸಜೆಯ ಮಿತಿಯಲ್ಲದೆ ಉಳಿದ</p>	

	<p>2. ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಸಚೇ.</p> <p>3. ಉದ್ಯಮಿಗಳು ಬೃಷ್ಪಾಚಾರ ಮಾಡಿದಲ್ಲಿ ಅಧಿಕ ದಂಡ.</p> <p>4. ತಪ್ಪು ಸಾಬೀತಾದಲ್ಲಿ ಅಂಥ ಉದ್ಯಮಿಗಳನ್ನು ‘ಕಪ್ಪು ಪಟ್ಟ’ಯಲ್ಲಿ ಸೇರಿಸಿ ಮುಂದಿನ ಗುತ್ತಿಗೆಗಳಿಗೆ ಅನರ್ಹರನ್ನಾಗಿಸಬೇಕು</p> <p>.</p>	<p>ಯಾವ ಸಲಹೆಯನ್ನೂ ಸರ್ಕಾರ ಸ್ವೀಕರಿಸಿಲ್ಲ.</p>	
ಆರ್ಥಿಕ ಸ್ವಾತಂತ್ರ್ಯ	<p>ತಮ್ಮ ಆಯವ್ಯಯದ ಅಂದಾಜನ್ನು ಲೋಕಪಾಲದ 11 ಮಂದಿ ಸದಸ್ಯರು ಸೇರಿ ನಿಣಣಿಯಸುತ್ತಾರೆ.</p>	<p>ಕೇಂದ್ರದ ವಿಶ್ವ ಸಚಿವರು ನಿಣಣಿಯಸುತ್ತಾರೆ.</p>	<p>ಲೋಕಪಾಲದ ವಿಶ್ವ ಸ್ವಾತಂತ್ರ್ಯವನ್ನು ಇದು ಮೊಟಕುಗೊಳಿಸುತ್ತದೆ.</p>
ನಷ್ಟವನ್ನು ತಡೆಯುವುದು.	<p>ತನ್ನ ಗಮನಕ್ಕೆ ಬಂದ ಬೃಷ್ಪಾಚಾರದ ಯಾವುದೇ ಚಟುವಟಿಕೆಯನ್ನು ತಡೆಯುವುದು ಲೋಕಪಾಲರ ಕರ್ತವ್ಯವಾಗುತ್ತದೆ. ಅವಶ್ಯವಿದ್ದಲ್ಲಿ ಹೈಕೋರ್ಟಿನ</p>	<p>ಲೋಕಪಾಲಿಗೆ ಈರೀತಿಯ ಅಧಿಕಾರ ಮತ್ತು ಕರ್ತವ್ಯಗಳಿಲ್ಲ.</p>	<p>2-ಜಿ ಹಗರಣ ನಡೆಯುತ್ತಿದ್ದಾಗ ಗಮನಕ್ಕೆ ಬಂದಿತ್ತಂದು ತಿಳಿದಿದೆ. ಈ ರೀತಿಯ ವ್ಯವಹಾಗರಳು ಮುಂದುವರಿಯಲು ಬಿಡುವ ಬದಲು ಗಮನಕ್ಕೆ ಬಂದ ಶಾಡಲೇ ತಡೆಯ</p>

	ಅಜ್ಞೆಗಳನ್ನು ಲೋಕಪಾಲ ಪಡೆಯಬಹುದು.		ಬೇಡವೇ?
ಫೋನ್ ಸಂಭಾಷಣೆಯನ್ನು ಗುಟ್ಟಾಗಿ ಕೇಳುವುದು	ಲೋಕಪಾಲರು ಮಾತ್ರ ಅನುಮತಿ ನೀಡಬಹುದು.	ಗೃಹ ಕಾರ್ಯದರ್ಶಿ ಅನುಮತಿ ನೀಡುವರು.	ಯಾರಿಂದ ಭ್ರಷ್ಟಾಭಾರ ನಡೆಯುತ್ತಿದೆಯೋ ಅವರ ಕೆಳಗೆ ಗೃಹ ಕಾರ್ಯದರ್ಶಿ ಕೆಲಸ ಮಾಡುತ್ತಿರಬಹುದು. ತನಿಖೆಗಳನ್ನು ಇದು ಮೊಟಕುಗೊಳಿಸಬಹುದು.
ಎನ್.ಜಿ.ಬಿ.	ಸರ್ಕಾರಿ ಹಣಕಾಸು ನೆರವು ಪಡೆಯುವ ಎನ್.ಜಿ.ಬಿ.ಗಳು ಮಾತ್ರ ವ್ಯಾಪ್ತಿಯಲ್ಲಿವೆ	ಎಲ್ಲಾ ಸಣ್ಣ ಮತ್ತು ದೊಡ್ಡ ಎನ್.ಜಿ.ಬಿ.ಗಳು ಸೇರ್ವಿಸೆಯಾಗಿವೆ.	ಎನ್.ಜಿ.ಬಿ.ಗಳ ಕೈಯನ್ನು ತಿರುಬುವ ಒಂದು ವಿಧಾನ.